

ಯೋದನ ಪುರಣ ಮತ್ತು ರೋಮನ್ಸ್ ಪರಿಕ್ಷೇಗಳು

(27:1-31)

27ನೇ ಅಧ್ಯಾಯದ ಅನೇಕ ಸಂಗ್ರಹಗಳು ಹಬಿತ್ವಾರದ ಶುಕ್ರವಾರದಂದು ಸಂಭಿಷಿತವೆ. ಆ ದಿವಸ ಬೀಳಗಿನ ಜಾವದಲ್ಲಿ ಯೆಹೊದ್ಯರ ಅಲೋಚನಾ ಸಭೆ ಯೇಸುವಿಗೆ ಸಂಪ್ರದಾಯಕವಾಗಿ ನಾಯಿ ತೀವ್ರಾನವನ್ನು ಮಾಡಿ ಒಬ್ಬಾಗಿ ಅತನಿಗೆ ಮರಣ ದಂಡನೆಯನ್ನು ನೀಡಿ ತಾವು ಅತನನ್ನು ಹಿಳಾತನ ಮುಂದೆ ನಿಲ್ಲನಬಹುದು ಎಂದು ತೀವ್ರಾನವನ್ನಾಡಿತು (27:1, 2). ಇದರ ಪರಿಣಾಮವಾಗಿ, ಯೋದನು ಯೇಸುವನ್ನು ಹಿಡಿದು ಕೊಟ್ಟಿರುವದಕ್ಕೆ ಹಶ್ವಾತ್ಮಾಹದಿಂದ ತುಂಜದವನಾಗಿ, ಆ ರಕ್ತಹಾತದ ಹಣವನ್ನು ಯೆಹೊದ್ಯ ನಾಯಕಲಿಗೆ ಹಿಂತಿರುಗಿಸಿದನು ನಂತರ ಬಹಳ ದುಃಖ ಹೊಡನಾಗಿ ಹೊರಗೆ ಬಂದು ಉರುಲು ಹಾಕಿಕೊಂಡು ನಡೆಸು (27:3-10).

ಯೆಹೊದ್ಯಲಿಗೆ ಮರಣ ದಂಡನೆಯನ್ನು ವಿಧಿನುವ ಅಧಿಕಾರಬಿಲ್ಲದೆ ಹೊದ್ದಲಿಂದ, ಅವರು ಯೇಸುವನ್ನು ರೋಮನ್‌ ದೇಶಾಧಿಕರಿಯಾದ ಹಿಳಾತನ ಬಳಗೆ ಕಳುಹಿಸಿದರು. ಅವನು ಯೇಸುವನ್ನು ಮರಣದಂಡನೆಗೆ ಯೋಗ್ಯನೆಂದು ಕಾಣದೇ ಹೊದಾಗ, ಯೆಹೊದ್ಯರು ಜನನಮೂಹಕವನ್ನು ಸೈರೆಹಿಸಿ ಅತನನ್ನು ಮರಣ ದಂಡನೆಗೆ ಒಪ್ಪಿಸಬೇಕೆಂದು ಒತ್ತಾಯಹಡಿಸಿದರು. ಹಿಳಾತನು ಕೊನೆಗೆ ಅವರ ಬಯಕೆಗೆ ಒಪ್ಪಿಸಿಕೊಂಟಿರುತ್ತಾನು. ಅವನು ಯೇಸುವನ್ನು ಕ್ರಾಂತಿಗೆ ಹಾಕುವ ಪೂರ್ವದಲ್ಲ ವಾಡಿಕೆಯಂತೆ ಯೇಸುವನ್ನು ಹೊಡಿಸಿದನು (27:11-26).

ರೋಮನ್‌ ಸ್ಕ್ಯಾನಿಕರು ಯೇಸುವನ್ನು ಕ್ರಾಂತಿಯಾಗಿ ಹಾಸ್ಯಮಾಡಿದರು, ಅತನಿಗೆ ಅರನನ ಚೇತವನ್ನು ಧಿಲಿಸಿ ಅತನಿಗೆ ಗೌರವವನ್ನು ನೀಡುವವರಂತೆ ನಷಿಂಧಿಸಿದರು. ಇಡೀಯೇಮಗಳನ್ನು ನೀಡುತ್ತು ಅವರು ಅತನನ್ನು ಕ್ರಾಂತಿಗೆ ಹಾಕುವ ಸ್ಥಳಕ್ಕೆ ಕೊಂಡೊಯ್ದರು (27:27-32).

ಅಲೋಚನೆ ಸಭೆಯ ತೀವ್ರಾನ (27:1, 2)

¹ಬೀಳಗಾಗಲು ಎಲ್ಲಾ ಮಹಾಯಾಜಕರೂ ಜನರ ಹಿಲಿಯರೂ ಯೇಸುವನ್ನು ಕೊಳ್ಳಲನ್ನಿಲ್ಲಿಂದು ಅಲೋಚನೆಮಾಡಿಕೊಂಡು ²ಅತನನ್ನು ಕಟ್ಟಿಸಿ ತೆಗೆದುಕೊಂಡು ಹೊಗಿ ದೇಶಾಧಿಕರಿಯಾದ ಹಿಳಾತನಿಗೆ ಒಪ್ಪಿಸಿದರು.

ಪಂಚನಾಗಳ 1, 2. ರಾತ್ರಿಯ ಸಮಯದಲ್ಲಿ, ಮಹಾಯಾಜಕನು ಮತ್ತು ಸನ್ವೇದಿನ್‌ ಸಭೆಯ ನಾಧ್ಯಾಲಿಯವರಷ್ಟು ನಡನ್ಯರು ಒಬ್ಬಾಗಿ ಸೇಲಕೆಂಡು ಯೇಸುವನ್ನು ವಿಜಾಲಿಸಿದರು. ಯೇಸು ದೇವದಾಳಣೆಯ ಅಪರಾಧವನ್ನು ಮಾಡಿದ್ದಾನೆ ಮತ್ತು ಮರಣ ದಂಡನೆಗೆ ಅಹಂಕಾರಿದ್ದಾನೆ ಎಂಬ ನಿಧಾರಣಕ್ಕೆ ಬಂದರೂ (26:66). ಇಂತಹ ಬಂದು ತೀವ್ರಾನಕ್ಕೆ ರಾತ್ರಿಯ ಸಮಯದಲ್ಲಿ ಬರುವದು ಕಾನೂನು ಬಾಹಿರವಾಗಿತ್ತು (ನೋಡಿಲ ವ್ಯಾಖ್ಯಾನಗಳು 26:57). ಅದುದಲಂದ, ಅವರು ತೀವ್ರಾನ ನೀಡುವದು ಪೂರಣ ಸಭೆಗೆ ನಾಯಿನಮ್ಮುತವಾಗಿತ್ತು (ಎಲ್ಲಾ ಮಹಾಯಾಜಕರೂ ಜನರ ಹಿಲಿಯರೂ) ಅಲೋಚನಾ ಸಭೆಯಲ್ಲ ಬೀಳಗಾಗಲು ಸೇಲಿ ಬಂದರು (ಮಾರ್ಕ 15:1; ಲಕ್ಷ 22:66). ಈ ಸಭೆಯ ಉದ್ದೇಶ ಸಭೆಯು

ಮಾಡಿದ ವಿಜಾರಣೆ ನಾಗ್ಯಯನಷ್ಟುತ್ವವಾಗಿದೆ ಎಂದು ತೊಲಿನುವದಾಗಿತ್ತು ಮತ್ತು ಹಿಲಾತನ ತಮ್ಮ ತೀರ್ಣನ್ನು ಕಾಯುರಾಹದಲ್ಲಿ ತರಲು ಆತನ ಮನವೊಳಿನಲು ಯೋಜನೆಯನ್ನು ಸಿದ್ಧಪಡಿಸುವದಾಗಿತ್ತು. ನಭೀಯ ಈ ಕಾಯುವನ್ನು ತ್ವರಿತವಾಗಿ ಮಾಡಬೇಕಾಗಿತ್ತು ಯಾಕೆಂದರೆ ರೋಮನ್ ಅಧಿಕಾರಿಗಳು ತಮ್ಮ ಶೇಳಿಯ ಕಾಯುಗಳನ್ನು ಬೆಳಗಿನ ಜಾವದಲ್ಲಿಯೇ ಮಾಡುತ್ತಿದ್ದರು.¹ ಇದು ಯೆಹೂದ್ಯರು ಖ್ರಿಷ್ಟನೆಯಲ್ಲ ತೊಡಗಿಸಿಕೊಳ್ಳುವ ಸಮಯವಾಗಿರುವದಲಿಂದ, ಈ ಜನರು ಖ್ರಿಷ್ಟನೆಯಲ್ಲ ಇರುವ ಸಮಯದಲ್ಲ ಅಥವಾ ಖ್ರಿಷ್ಟನೆಯ ದಾಸರ್ಥಮುದ ಕಾಯುಗಳಲ್ಲಿ ನಿರತರಾಗಿರುವಾಗ ಯೇಸುವನ್ನು ಕೊಲ್ಲಬೇಕು ಎಂಬ ಬಯಕೆಯನ್ನು ಸನ್ನೇಧಿನ್ ಸಭೀಯವರು ಹೊಂದಿದ್ದರು.²

ಸನ್ನೇಧಿನ್ ಸಭೀಯವರಲಿಂದ ನಾಗ್ಯಯಯುತವಾಗಿ ಯೇಸುವಿಗೆ ತೀರ್ಣನ್ನು ನೀಡಿದ ನಂತರ ಆತನನ್ನು ಬಂಧಿಸಿದರು. ಆತನನ್ನು ಕಟ್ಟಿಸಿ ತೆಗೆದುಕೊಂಡು ಹೋಗಿ ದೇಶಾಧಿಕರಿಯಾದ ಹಿಲಾತನಿಗೆ ಒಟ್ಟಿಸಿದರು. ಈ ಎಲ್ಲಾ ಕಾಯುಗಳು 20:18, 19ರಳಿರುವ ಯೇಸುವಿನ ಪ್ರವಾಸನೆಯನ್ನು ನೆರವೇಳಿಸಿ: ಆತನನ್ನು “ಮಹಾಯಾಜಕರು ಮತ್ತು ಶಾಸ್ತ್ರಿಗಳ ಕ್ಷೇಗೆ ಹಿಡುತ್ತೂಡುವರು” ಅವರು ಆತನಿಗೆ “ಮರಣ ದಂಡನೆಯನ್ನು ನೀಡುವರು” ನಂತರ “ಆತನನ್ನು ಅನ್ಯಜನರ ಕ್ಷೇಗೆ ಒಟ್ಟಿಸುವರು.”

ಯಾದಾಯ ಛಾಂತದ ಮೇಲೆ ಹಿಲಾತನು ರೋಮನ್ ದೇಶಾಧಿಕರಿಯಾಗಿದ್ದನು.³ (ಕ್ರಿ.ಹ್ರ. 4), ಹೆಚ್ಚಾದನ ಮರಣನಂತರ, ಈ ಹಾಂತ್ಯವನ್ನು ಆತನ ಮಗನಾದ ಅಜ್ಞಾಲಾಯನಿಗೆ ರೋಮನ್ ನಕಾರ ಒಟ್ಟಿಸಿಕೊಳ್ಳಿತು (2:19-22). ಆದಾಗ್ಯ ಅಜ್ಞಾಲಾಯನು ಮುಂದೆ ಅಧಿಕಾರಿದಿಂದ ತೆಗೆಯಲ್ಪಟ್ಟನು (ಕ್ರಿ.ಶ. 6) ಮತ್ತು ರೋಮನ್‌ರು ಈ ಕ್ಷೇತ್ರದ ಮೇಲೆ ಸರಪಿ ದೇಶಾಧಿಕರಿಗಳನ್ನು ನೇಬಿಸಿದರು. ಇಷ್ಟತ್ತು ವರ್ಣಗಳ ಅವಧಿಯಲ್ಲಿ ನಾಲ್ಕು ಅಧಿಕಾರಿಗಳ ಹಿಲಾತನಿಗಿಂತ ಮೊದಲಿದ್ದರು. ಹಿಲಾತನು ಹತ್ತು ವರ್ಣಗಳ ಕಾಲದವರೆಗೆ ಅಧಿಕಾರಿವನ್ನು ನಡೆಸಿದನು (ಕ್ರಿ.ಹ್ರ. 26-36).

ಹೊನ ಬಡಂಬಡಿಕೆಯಲ್ಲ ಹಿಲಾತನ ಕುಲತಾಗಿ ಹಲವು ನಾಲ ಪ್ರಸ್ತುತಿಸಲಾಗಿದೆ. ಕೆಲವು ಖ್ರಿಷ್ಟನ ಕ್ಯೇಬರಹಗಳಲ್ಲಿ ಆತನನ್ನು “ಕ್ರೊಂತ ಹಿಲಾತನು” ಎಂದು ವರ್ಣನೆ ಹಾಕಿ 2ರಳಿ (ನೀಡಿಲ KJV) ನೂಜಿನಲಾಗಿದೆ.⁴ ಆತನ ಕುಟುಂಬದ ಹೆಸರು “ಕ್ರೊಂತ್ಯೆ” ಎಂದು ಲಾಕ್ 3:1; ಅಕ್ರೊನ್ತಲರ ಕ್ರೊಂತ್ಯೆ 4:27; ಮತ್ತು 1 ತಿಮೋಥೆ 6:13ರಳಿ ಕಂಡುಬರುತ್ತದೆ. ಹಿಲಾತನು ಹಿಲಾತ್ ಎಂದು ನಕ ಯೋಜನೆಫಾಸ್ನ್‌ನು ಮತ್ತು ಇತರ ಖ್ರಿಷ್ಟನ ಇತಿಹಾಸ ತಜ್ಜರು ನಕ ಉಲ್ಲೇಖನುತ್ತಾರೆ.⁵ ಅವರ ನಾಕ್ಕಿಯ ಅಥಾರದ ಮೇಲೆ, ಹಿಲಾತನನ್ನು, “ಲೋಭಿ, ಅಸ್ಸಿರ, ಕ್ರೊಲ ಮತ್ತು ದರೋಡೆ ಮತ್ತು ಇತರನ್ನು ತುಳಯಿಸದಕ್ಕೆ ಸಮ್ಮಿತಿನುವರನು ಎಂದು ವರ್ಗಿಕೆಲನಬಹುದು.”⁶ ಅವನ ಅಡಳಿತದಲ್ಲ, ರೋಮನ್ ಸಿಯಮಗಳನ್ನು ಮತ್ತು ಯೆರಾನಲೇಬಿನಿಂಜು ಕ್ರೊನರನ ಪ್ರತಿಮೆಯನ್ನು ತರುವದರ ಮೂಲಕ, ದೇವಾಲಯದ ಪರಿಶುದ್ಧವಾದ ಹಳವನ್ನು ಅರಮನೆಯನ್ನು ಕಟ್ಟುವದರಕ್ಕೆ ಉಪಯೋಗಿಸುವದರ ಮೂಲಕ ಮತ್ತು ಅನೇಕ ಯೆಹೂದ್ಯರನ್ನು ಮತ್ತು ಯೆರಾನಲೇಬಿನಿಂಜು ಕ್ರೊನರನ ಪ್ರತಿಮೆಯನ್ನು ತರುವದರ ಮೂಲಕ, ದೇವಾಲಯದ ಹಲಿಶುದ್ಧವಾದ ಹಳವನ್ನು ಅರಮನೆಯನ್ನು ಕಟ್ಟುವದಕ್ಕೆ ಉಪಯೋಗಿಸುವದರ ಮೂಲಕ ಮತ್ತು ಅನೇಕ ಯೆಹೂದ್ಯರನ್ನು ಮತ್ತು ಯೆರಾನಲೇಬಿನಿಂಜು ಕ್ರೊನರನ ಪ್ರತಿಮೆಯನ್ನು ತರುವದರ ಮೂಲಕ ಯೆಹೂದ್ಯರೊಂದಿಗೆ ಗಲಬೆಗೆ ಪ್ರಜೋಡಿಸಿದನು (ಲಾಕ್ 13:1).⁷ ಕೆಲವು ಸಮಯದಲ್ಲಿ ಇಂಥರ್ಹ ಕಾಯುಗಳಾಗಿ ಆತನಿಗೆ ಎಜ್ಜಲಿಕೆಯನ್ನು ನಿಡುಳಾಗಿತ್ತು. ಇದು ಜನರಲ್ಲಿ ಕ್ರಾಂತಿಗೆ ಪ್ರಜೋಡನೆ ನೀಡಿತು.

ಹಿಲಾತನು ನಾಮಾನ್ಯವಾಗಿ ಮೆಡಿಟರೇಸಿಯನ್ ಸಮುದ್ರ ಬಳಿ ಎತ್ತರದಲ್ಲಿರುವ ಕ್ರೊನರದಲ್ಲಿ ದಾಸಿನುತ್ತಿದ್ದನು. ಖ್ರಿಷ್ಟನ ವಹು ಸಂಶೋಧನಾ ತಜ್ಜರು ಕ್ರೊನರೆಯಲ್ಲಿ ನಾಟಕ ಶಾಲೆಯನ್ನು ನಂಶೋಧಿಸಿದಾಗ “ಕ್ರೊಂತ ಹಿಲಾತನು” ಎಂಬ ಹೆಸರಿರುವ ಶಿಲಾಫಲಕವನ್ನು

1961ರಷ್ಟು ದೊರೆಯಿತು. ನಾಟಕ ಶಾಲೆಯನ್ನು ನಾಶಮಾಡಿ ತಿರುಗಿ ಕಟ್ಟಿದರು, ಈ ಶಿಲೀಯನ್ನು (ಒಮ್ಮೆ ದೇವಾಲಯದ ಭಾಗವಾಗಿದ್ದ) ಮೆಟ್ಟಿಲುಗೆ ಮಾರ್ಗದ ಒಂದು ಮೆಟ್ಟಿಗೆ ಈ ಶಿಲೀಯನ್ನು ಉಪಯೋಗಿಸಲಾಯಿತು. ಅದರಿಂದು ಕೆತ್ತನೆಯ ಹೀಗೆ ಹೇಳತ್ತದೆ. “... ತಬೇಲಯದ, ಹೇಳಿತ್ತಿ ಹಿಳಾತನು, ಯೂದಾಯದ ದೇಶಾಧಿಪತಿ ಇದನ್ನು ಕಟ್ಟಿದ್ದುನೆ.”⁹

ಹಿಳಾತನು ಯೆಹೂದ್ಯರ ಹಬ್ಬದ ಸಂದರ್ಭದಲ್ಲಿ ಯಾವುದೇ ಲೀಡಿಯ ಗೊಂದಲವಾಗಬಾರದೆಂದು ಯೆರಾನಲೇಖಿಗೆ ಹೋಗುತ್ತಿದ್ದನು. ಹನ್ನದ ನಮಯದಲ್ಲ, ಧಾರ್ಮಿಕ ಭಾವನೆಗಳ ಮತ್ತು ದೇಶಾಭಿಮಾನ ಎಲ್ಲಾ ನಮಯದ್ವಾರ್ತೆ ಅಥಿಕವಾಗಿರುತ್ತಿತು (ಸ್ನಾಡಿಲ ವ್ಯಾಖ್ಯಾನ 21:9). ಈ ಅಜರಣೆಯು ಜನಲಿಗೆ ತಮ್ಮ ಪೂರ್ವಜನರನ್ನು ದೇವರು ಬಿಗುತ್ತ ದೇಶದ ದಾಸತ್ವದಿಂದ ಇಡುಗಡೆಗೊಳಿಸ್ತಿದ್ದನ್ನು ಜ್ಞಾಹಿಸುತ್ತಿತ್ತು. ಅದಕ್ಕೂ ಹೆಚ್ಚಾಗಿ, ರೋಮನ್‌ ಅಡಳಿತದಿಂದ ತಮ್ಮ ವಿವೋಜನೆಯನ್ನು ನಿಲಿಸ್ತಿಸುವದನ್ನು ಜ್ಞಾಹಿಸುತ್ತಿತ್ತು. ಹಿಳಾತನು ಯೆರಾನಲೇಖಿನಲ್ಲಿ ಇದ್ದಲಿಂದ ಮತ್ತು ಯೆಹೂದ್ಯರ ಅಲೋಚನಾ ಸಭೆಗೆ ಮರಣ ದಂಡನೆಯನ್ನು ನಿರ್ಣಯ ಅಧಿಕಾರಬಿಲ್ಲದೇ ಹೋದದ್ದಲಿಂದ (ಯೋಹಾನ 18:31), ಅವರು ಯೇಸುವನ್ನು ನ್ಯಾಯತೀರ್ಣನ್ನು ನಿರ್ಣಯವದಕ್ಕಾಗಿ ಹಿಳಾತನ ಬಳಿಗೆ ಕಳುಹಿಸಿದರು.

ಯೋಹಾನ ತಿಳಿಪುರಿತಾಜ ಮತ್ತು ಮರಣ (27:3-10)

³ಆಗ ಅತನನ್ನು ಹಿಡುತ್ತೊಣ್ಣ ಯೂದನು ಅತನಿಗೆ ಮರಣದಂಡನೆಯ ತೀರಣಾಯಿತೆಂದು ನೊಂದಿ ಹಶ್ವಾತ್ರಾಹತಂಟ್ಟು ಆ ಮಂಬತ್ತು ರೂಹಾಯಿಗಳನ್ನು ಮಹಾಯಾಜಕರಿಗೂ ಹಿಂತಿಯಲಗೂ ತಿಲಿಗಿ ತಂದು - ⁴ತಟ್ಟಿಲ್ಲದಂಬನನ್ನು ಮರಣಕ್ಕೆ ಒಪ್ಪಿಸಿಕೊಣ್ಣು ಹಾಜಮಾಡಿದೆನು ಅಂದನು. ಅದಕ್ಕಾರು - ಅದು ನಮಗೆನು? ಸಿನ್ನೇ ನೊಂದಿಕೊಂಡಿ ಅಂದರು. ⁵ಆಗ ಅವನು ಅ ಹಣವನ್ನು ದೇವಾಲಯದೊಳಗೆ ಅನಾಂತರಿಸ್ತು ಹೊರಣುಹೊಳಗಿ ಉಲ್ಲಂ ಹಾತಿಕೊಂಡು ನಂತರನು. ⁶ಮಹಾಯಾಜಕರು ಅ ಹಣವನ್ನು ತೆಗೆದುಕೊಂಡು ಅದು ಜೀವಹರ್ತ್ಯಕ್ಕೆ ಕೊಣ್ಣು ತ್ಯಾಯವಾಗ್ದರಿಂದ ಅದನ್ನು ಕಾಬಿಲೆಹೆಣ್ಣಿಗೆಯಲ್ಲ ಹಾಕಬಾರದು ಅಂದರು. ⁷ಬಿಂತ ಅಲೋಜನೆಯೊಂದಿಗೆ ಹಣದೆಲಿಗಳನ್ನು ಹಾಬಿವದೆಹೊಂಡಿಸ್ತು ಅದಲಿಂದ ಕುಂಬಾರನ ಹೊಲವೆಂಬ ಭಾಬಿಯನ್ನು ಕೊಂಡುಕೊಂಡರು. ⁸ತೇ ಕಾರಣದಿಂದ ಇಂದಿನವರೆಗೂ ಅ ಹೊಲಕ್ಕೆ ಜೀವಹರ್ತ್ಯದ ಹೊಲವೆಂಬ ಹೆಸರು ಅದೆ. ⁹ಹೀಗೆ ತ್ವಾದಿಯಾದ ಯೀರಿಬುಳಿಯನು ಹೇಳದ ಮಾತು ನೆರವೆಲಿತು, ಅದನಂದರೆ -

ಅವರು ಆ ಮೂವತ್ತು ರೂಹಾಯ ತೆಗೆದು

ತೊಂಡು

¹⁰ಕರ್ತನು ನನ್ನರೆ ಅಪ್ಪಣಿಮಾಡಿದಂತೆ

ಅದನ್ನು ಕುಂಬಾರನ ಹೊಲಕ್ಕೆ ಕೊಣ್ಣಿರು.

ಇದೇ ಅವರು ತ್ಯಾಯಕಟ್ಟಿದೆನ್ನ ಬೀಳಿ,

ಇದೇ ಇನ್ನಾಯೆಲ್ಲೂರ್ಲ ಕೆಲವರು ತ್ಯಾಯಕಟ್ಟಿ

ದವನ ಬೀಳಿ ಎಂಬುದು.

ವಜನಗಳು 3, 4. ಯೂದನು ಯೇಸುವಿಗೆ ತೀರಣಾಯಿತೆಂದು ನೊಂದಿ ಹಶ್ವಾತ್ರಾಹತಂಟ್ಟನು. ಅದಲ್ಲದೆ, ಅತನ ದುಃಖವು ಅತನನ್ನು ವಿವೋಜನೆಗೆ ನಡೆಸುವಂಥದ್ದಾಗಿರಿಬಲ್ಲ (2 ಕೊಲಿಂಥ 7:10; NIV). ಮತ್ತಾಯನು “ಹಶ್ವಾತ್ರಾಹ” (metanoeō), ಎಂಬ ಹಡದ ರ್ರೀಕ್ ಹಡವನ್ನು ಉಪಯೋಗಿಸುವದಿಲ್ಲ. ಅದರೆ “ಹಲತಾಹ” (metamelomai) ಎಂದು ಅಥವ್ ನಿರ್ಣಯ ಹಡವನ್ನು ಉಪಯೋಗಿಸುತ್ತಾನೆ. ಯೂದನು

ಕ್ಷಮಾಪಣಿಯನ್ನು ಹೊಂದಿಕೊಳ್ಳಲ್ಲ; ಬಹುಶಃ ಆತನು ತಾನು ಮಾಡಿದ ಅಹರಾಧ ಎಷ್ಟು ಭಯಂಕರವಾಗಿದೆ ಎಂದರೆ ಯಾರು ಅದನ್ನು ಕ್ಷಬ್ಲಿನಲಾರರು ಎಂದು ನಂಜಿರಬಹುದು. ಆತನು ನಿಜವಾದ ಕ್ಷಮಾಪಣಿಯನ್ನು ಅರ್ಥಮಾಡಿಕೊಳ್ಳಲ್ಲ ಎಂಬುದು ದುಃಖರವಾದ ಸಂಗತಿಯಾಗಿದೆ; ಅವನು ಅದನ್ನು ಸಲಿಯಾದ ಮಾರ್ಗದರ್ಜೆ ತಿಳಿದುಕೊಂಡಿರ್ದರೆ ಹೇತುನಂತೆ ಆತನು ನಹ ಪ್ರಸರ್ಜಿಂಬನವನ್ನು ಹೊಂದುತ್ತಿದ್ದನು (ಯೋಹಾನ 21:15-19).

ಯೂದನು ಮಹಾಯಾಜಕಲಗ್ರಾ ಹಿಲಿಯಲಗ್ರಾ ತಿಲಿ ತಂದು ಬಳಗೆ ಅವರು ತನಗೆ ಯೀಸುವನ್ನು ಹಿಡಿದುಕೊಡುವದಕ್ಕೆ ನೀಡಿದ್ದ ಬೆಳ್ಳಿಯ ಮಾವತ್ತು ರಾಹಾಯಿಗಳನ್ನು ತಂದು ತಾನು ನಿರಪರಾಧಿಯಾದ ಯೀಸುವನ್ನು ಹಿಡಿದುಕೊಣಿದ್ದೇನೆ ಎಂದು ಒಪ್ಪಿಕೊಳ್ಳುತ್ತಾನೆ. ಹಳೆ ಒಡಂಬಡಿಕೆಯಲ್ಲ ನಿರಪರಾಧಿಯ ರಕ್ತ ಒಂದು ನಾಮಾನ್ಯ ಅಭವೃತ್ಯಾಗಿದೆ; ಇದು ಮರಣ ದಂಡನೆಯ ಅಹರಾಧವನ್ನು ಮಾಡದೆ ಇರುವ ಜನರನ್ನು ಕೊಲ್ಲಿವದನ್ನು ನೂಜಿನುತ್ತದೆ (ಧ್ರೋಽಪದೇಶಕಾಂಡ 19:10; 21:8, 9; 1 ನಮುಚೇಲ 19:5; 2 ಅರನುಗಳ 21:16; 24:4; ಶೀರ್ಣನೆ 10:6:38; ಜ್ಞಾನೋಷ್ಟಿ 6:17; ಯೀಶಾಯ 59:7). ಯೀಸುವನ್ನು ಹಿಡಿದುಕೊಡುವ ಅಹರಾಧದಿಂದಾಗಿ ನಿಜವಾಗಿಯೂ ಯೂದನು ಹಾಪಮಾಡಿದನು. ಹಳೆ ಒಡಂಬಡಿಕೆಯ ಅವಧಿಯ ದೇವರ ಧರ್ಮ ಶಾಸ್ತ್ರವನ್ನು ಆತನು ಉಲ್ಲಂಘಿಸಿದನು: “ಹಂತೆಗೆದುಕೊಂಡು ನಿರಪರಾಧಿಯನ್ನು ಕೊಂಡವನು ಶಾಪ್ರಗ್ರಹಿಸು” (ಧ್ರೋಽಪದೇಶಕಾಂಡ 27:25).

ಯೀಹಾದ್ಯ ನಾಯಕರು ಯಾವುದೇ ಲಿತೆಯ ಗ್ರಹಿಲವಾಗಿದರೂ ಯೀಸುವನ್ನು ಬಂಧಿಸಬೇಕೆಂದಿರ್ದಾರು. ಯೂದನು ಅವರ ಯೋಜನೆಯ ಭಾಗವಾದನು ಮತ್ತು ಅವರು ಅವರ ದ್ವಾರಾ ಯೋಜನೆಯನ್ನು ನೇರಬೇಲಿಸಿಕೊಳ್ಳುವದರಲ್ಲ ನಹಾಯಿಸಾಡಿದನು.

ಕೇ ಮನುಷ್ಯರು ಜನಲಿಗೆ ಮಾರ್ಗದರ್ಶಕರಾಗಿರಬೇಕಾಗಿತ್ತು. ನಲಹೆಯನ್ನು ನೀಡುವದಕ್ಕೆ ಬದಲಾಗಿ ಅದು ನಮಗೇನು? ನಿಂದೆ ನೇಂಡಿಕೊಂಡ ಅಂದರು. ಅವಲಿಗೆ ಆತನ ಮೇಲೆ ಕರುಣೆಯಾಗಿಲ್ಲ ಮತ್ತು ಅತಿನಿಗೆ ನಹಾಯಕವಾಗುವ ಯಾವ ಸಲಹೆಯನ್ನು ನೀಡಿಲ್ಲ. ಯೂದನು ತನ್ನ ಕಾರ್ಯವನ್ನು ಮಾಡಿದ್ದನು ಮತ್ತು ಅವಲಿಗೆ ಮುಂದೆ ಆತನ ಅರ್ಶಕ್ರತೆಯಾಗಿಲ್ಲ.

ಪಣಿ 5. ಮಹಾಯಾಜಕರು ಜನರ ಹಿಲಿಯರು ಹಂತವನ್ನು ಸ್ವೀಕರಿಸಿದೆ ಹೊಂದ ದ್ವಿಲಿಂದ, ಅವನು ಆ ಹಂತವನ್ನು ದೇವಾಲಯದೊಳಗೆ ಜನಾಂತರಿಸಬ್ಬು ಹೊರಣುಹೊಂದಿರುತ್ತಾರೆ. ದೇವಾಲಯದ ಅತಿಪರಿಷ್ಠಿ (naos), ಎಂದು ಅನುವಾ ದಿಸಿದ ರ್ಯಾಕ್ ಹದ ನಂತರದಾಯಕವಾಗಿ ಯಾಜಕರು ನಿಜವಾಗಿ ನೇವೆಯನ್ನು ಮಾಡುವ ಸ್ಥಳವನ್ನು ನೂಜಿನುತ್ತದೆ. ಕೆಲವು ನಮಯಾದಲ್ಲ, ಅದು “ದೇವಾಲಯದ ನಂತರಾಣ ಸರಹದ್ದನ್ನು” ನೂಜಿನುತ್ತದೆ.¹⁰ ಬಹುಶಃ ಯೂದನು ರಕ್ತದ ತ್ಯಾಗವನ್ನು ದೇವಾಲಯದ ಅತಿಪರಿಷ್ಠಿ ಸ್ಥಳದ್ವಾರೆ ಜನಾಡಿರಬಹುದು. ನಂಭವಸಿಯ ಅಧಿಕರಿದರೆ ಹಂತವನ್ನು ದೇವಾಲಯದ ಬಂಡಾರದಲ್ಲಿ ಜನಾಡಿದನು, ಅದು ಬಹುಶಃ ಸ್ವೀಯಲಿಗೆ ಬುಣಿಲಾಗಿರುವ ಸ್ಥಳದಲ್ಲಿರುವ ನಾಧ್ಯತೆಯಾದೆ (ಮಾರ್ತ 12:41, 42; ಯೋಹಾನ 8:20).

ಆದಾದ ನಂತರ, ಯೂದನು ಹೊರಣ ಹೊರಣ ಅಲೂ ಹಾತಿಕೊಂಡು ನತ್ತನು. ಲಾಕನು ಆತನ ದೇಹವು ತಲೆಕೆಳಗಾಗಿ ಜಿಂದ್ಯ ಹೊಣೆ ಒಡೆದು ಹೊಂಯಲು (ಅಪೋಸ್ತಲರ ಕೃತ್ಯಾಗಳ 1:18). ಯೂದನು ನತ್ತನಂತರ, ಅವನು ಕಟ್ಟಿಕೊಂಡಿದ್ದ ಹಗ್ಗಿಪು ಹಲದಿರಬಹುದು ಮತ್ತು ಆತನು ನೇಲದ ಮೇಲೆ ಜಟಿಂಬಿಬಹುದು. ಆತನ ದೇಹವು ಕೊಳೆತು ಕೆಳಗೆ ಜಿಂಳವರೆಗೆ ಮರಕ್ಕೆ ಅನೇಕ ದಿನಗಳರಿಗೆ ನೇತುಹಾತಿರಬಹುದಾದ ನಾಧ್ಯತೆ ಇದೆ. Michael J. Wilkins ರವರು ಹಿಂಗೆ ಬರೆದಿದ್ದಾರೆ.

ಹೊನ ಒಡಂಬಡಿಕೆಯಲ್ಲ ಆತ್ಮಹತ್ಯೆಯ ಉದಾಹರಣೆ ಇದೊಂದೆ. ಹಳೆ ಒಡಂಬಡಿಕೆಯಲ್ಲ ನೂಲನ್ ಮತ್ತು ಆತನ ಆಯಿಧವಾಹಕನ್ ಉದಾಹರಣೆಯನ್ನು

ನೆಂಡಬಹುದು (1 ನಮುವೆಲ 31:4-5), ಅಹಿಂಕಾರಣ (2 ನಮುವೆಲ 17:23), ಮತ್ತು ಜಿಖಿ (1 ಅರಸುಗಳ 16:18). ನಂಜೋನನ ಮರಣ (ನ್ಯಾಯಾಷಾಪಕರು 16:28-31) ನಹ ವಿರೋಧಿತ ಆತ್ಮಹತ್ಯೆಯನ್ನಾಗಿ ಅಥವಾ ಆತನ ಜೀವಿತದ ಅನಿವಾರ್ಯವಾದ ನಷ್ಟಿವೇಶದಲ್ಲ, ಸ್ವೀಕರಣಿಸಿದ ಕಾರ್ಯ ಎಂದು ನೊಂಡಬಹುದು. ರಜ್ಞಿಯ ಯಿಹಾದಿ ಧರ್ಮ ಆತ್ಮಹತ್ಯೆಯನ್ನು ನೈತಿಕವಾಗಿ ತತ್ವ ಎಂದು ಹಿಂಣಿಸುತ್ತದೆ, ಜೀವವನ್ನು ನಿಳಿದ ಮತ್ತು ಆತನೊಬ್ಬನೇ ತೆಗೆದುಕೊಳ್ಳಲು ಶಕ್ತನಾಗಿರುವ ದೇವರ ವಿರುದ್ಧವಾದ ಕ್ರಾಂತಿಯಾಗಿದೆ.¹¹

ಬಜ್ಗನ 6. ಕರ್ಪರಗಳಾದ ಯಿಹಾದ್ಯ ನಾಯಕರು ತಾವು ನಿಯಮಗಳನ್ನು ಮುಲಯುತ್ತಿರುವಾಗಲು ಅವುಗಳನ್ನು ಗಮನಿಸುವೆಲ್ಲ ಎಜ್ಜಿಲಿಕೆ ವಹಿಸುತ್ತಿದ್ದರು. ಮಹಾಯಾಜಿಕರು ಅ ಹಣವನ್ನು ತೆಗೆದುಕೊಂಡು ಅದು ಜೀವಹತ್ಯಾಕ್ರಿಯಾಂತ್ರ್ಯ ಕ್ರಯವಾದ್ಯಲಿಂದ ಅದನ್ನು ಕಾಣಿಕೆಹೆಚ್ಚಿಗೆಯಲ್ಲ ಹಾಕಬಾರದು ಅಂದರು. ಒಂದು ವೇಳೆ ಅ ಹಣವನ್ನು ವಿಮರ್ಶಿಕರು ನೂಡಿಸುವಂತೆ¹² ಮಾಲತಿ: ಕಾಣಿಕೆ ಹೆಚ್ಚಿಗೆಯಂದ ತೆಗೆದಿದ್ದಿಲ್ಲ ಅವರ ಕರ್ಪರತನ ಇನ್ನೂ ತೀವ್ರವಾಗುತ್ತಿತ್ತು. “ದೇವಾಲಯದ ಕಾಣಿಕೆ ಹೆಚ್ಚಿಗೆ” (*korbanas*), ಎಂಬ ಹದಕ್ಕೆಗ್ರೀಕ್ ಹದವಾಗಿದೆ. ಅದು (*korban*) ಎಂಬ ಹದಕ್ಕೆ ನಂಬಿಂಥಪ್ರಾಣಾಗಿದೆ, “ದೇವರಿಗೆ ಖೀಸಲಾದ ಕಾಣಿಕೆ” (ನೋಡಿಲ ವ್ಯಾಖ್ಯಾನ 15:5, 6). ಆಶುದ್ಧವಾದ ಮಾರ್ಗದಿಂದ ನಂಹಾದಿಸಿದ ಹಣವನ್ನು ದೇವಾಲಯದಲ್ಲಿ ತರುವದನ್ನು ಧರ್ಮಶಾಸ್ತ್ರವು ನಿಷೇಧಿಸುತ್ತದೆ (ಧರ್ಮಾಷದೆಂದೆ ಕಾಂಡ 23:18).

ಬಜ್ಗನ 7. ಯಾಜಕನು ಜೀವಹತ್ಯಾದ ಹಣವನ್ನು ದೇವಾಲಯದ ಭಂಡಾರದಲ್ಲಿ ಹಾಕಲಾಗೆ ಇರುವದಲಿಂದ, ಅವರು ಕುಂಬಾರನ ಹೊಲವನ್ನು ಬಿಲೆದಿಸಲು ನಿರ್ಧಾರಿಸಿದರು ಮತ್ತು ಅದನ್ನು ಹರದೇಶಿಗಳನ್ನು ಹೂಣಿಡುವದಕ್ಕೆ ಉಪಯೋಗಿಸಿಸುವದಕ್ಕೆ ನಿರ್ಧಾರಿಸಿದರು. “ಹರದೇಶಿಗಳು” (*xenos* ದಿಂದ) ಎಂಬ ಹದವನ್ನು “ಹರದೇಶದವರು” ಎಂದು ಅನುವಾದಿಸಬಹುದಾಗಿದೆ (NEB; NRSV; NLT). ಈ ನಷ್ಟಿವೇಶದಲ್ಲ, ಈ ಹದವು ಅನ್ವರನ್ನು ಉಲ್ಲೇಖ ನಬಹುದು. ನಾಮಾನ್ಯವಾಗಿ ಅನ್ವರನ್ನು ಯಿಹಾದ್ಯರ ಸಮಾಧಿಯಲ್ಲ ಹೂಣಿಡುತ್ತಿರಿಲ್ಲ, ಅವಲಿಗಾಗಿ ಒಂದು ಸಮಾಧಿಯಾಯವದು ಅನುಕಾಲವಾಗುತ್ತು. ಇನ್ನೊಂದು ನಾಧ್ಯತೆ ಎಂದರೆ *xenos* ಬೇರೆ ಸ್ಥಳೀಗಳಲ್ಲಿರುವ ಯಿಹಾದ್ಯರು, ಯೀರಾನಲೇಬಿಗೆ ಬೇಟಿನೀಡಿದಾಗ ಮರಣ ಹೊಂದಿದವರನ್ನು ನೂಡಿಸುತ್ತದೆ. ಯೂದನು ತಾನೇ ನಂತರದ ವರ್ಗದಲ್ಲಿ ಸೆಲಹೆಂದುತ್ತಾನೆ.

ಈ ಹೊಲವನ್ನು ಬಹುಶಃ “ಕುಂಬಾರನ ಹೊಲವೆಂದು” ಕರೆಯುತ್ತಿದ್ದರು, ಯಾಕೆಂದರೆ ಇದು ಕುಂಬಾರಲಿಂದ ಜೀಡಿಮಣಿಗಾಗಿ ಅಥವಾ ಒಡೆದ ಮುಡಿಕೆಗಳನ್ನು ಎಸೆಯುವದಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಸಂಪ್ರದಾಯವು ಅದನ್ನು “ಕುಂಬಾರನ ಹೊಲವೆಂದು” ನುರುತ್ತಿರುತ್ತು. ಇದರ ಸ್ಥಳದ ಕುಲತು ವಾದಗಳಾಗಲೂ ಅದು Hinnom ಕಣಿಂಬಿಯ ದಸ್ಸಿಂಬದ ತುದಿಯಲ್ಲದೆ.¹³ ಬಿಬಿ ಸಮುದಾಯಗಳ ಸಮಾಧಿಯ ಭೂಮಿಯನ್ನು ಹರದೇಶಿಗಳಿಗೆ ಮತ್ತು ಅಪರಿಚಿತರಿಗೆ ಹೊಂದಿದೆ ಮತ್ತು ತ್ವರಿತೊಂದನ್ನು “ಕುಂಬಾರನ ಹೊಲ” ಎಂದು ಕರೆಯುತ್ತಾರೆ.

ಬಜ್ಗನ 8. ಯೂದನು ಯೀಸುವನ್ನು ಹಿಡಿದುಕೊಳ್ಳ ಹಣದಿಂದ ಬಿಲೆದಿಸಿದ ಹೊಲಕ್ಕೆ (“ಜೀವಹತ್ಯಾದ ಕ್ರಯ”; 27:6) ಜೀವಹತ್ಯಾದ ಹೊಲ ಎಂದು ಹೇನರು ತೊಡಲಾಗಿದೆ. ಲಾಕನು ಅಪ್ರಾಣಲರ ಕೃತ್ಯಗಳ 1:18, 19ರಲ್ಲ “ಅಕೆಲ್ಲಮಾ” ಎಂದು ಅರೆಬಿಕ್ ಹೆನರನ್ನು ನೀಡುತ್ತಾನೆ ಇದರ ಅಥವಾ “ಜೀವ ಹತ್ಯಾದ ಹೊಲ.” ಜೀವ ಹತ್ಯಾದ ಹಣ ಎಂಬುದನ್ನು ಉಲ್ಲೇಖಿಸುವದರ ಬದಲಾಗಿ, ಆತನು ಯೂದನು ದೇಹವು ಹೊಲದಲ್ಲ ಒಡೆದಹೊಂದದ್ದನ್ನು ವಿವಲನುತ್ತಾನೆ: ಎರಡು ಸಂಪ್ರದಾಯಗಳ ಮಧ್ಯದಲ್ಲಿ ಯಾವುದೇ ಗಲಭೇಯರುವರಿಲ್ಲ.

ಜನರು ಬೇರೆಬೇರೆ ಕಾರಣಗಳಿಂದಾಗಿ ಸಿಜವಾಗಿಯು ಅ ಸ್ಥಳವನ್ನು “ಜೀವಹತ್ಯದ ಹೊಲ್” ಎಂದು ಕರೆಯುತ್ತಿದ್ದರು.

28:15ರಲ್ಲಿಯೂ ನಹ ತಂಡುಬರುವ ಈ ದಿನದವರೆಗೆ ಎಂಬ ವಾಕ್ಯಭಾಗವು. ಈಂತನೆ ಸಂಭಬಿಸಿರುವದಕ್ಕೆ ಮತ್ತು ಮತ್ತಾಯನು ನುವಾರೆಯನ್ನು ಬರೆಯುವದರ ಮಧ್ಯದಲ್ಲಿ ಬಹಳವು ನಮಯ ಕಳೆದುಹೋಗಿದೆ. ಮತ್ತಾಯ 50ರ ಕೊನೆಯಲ್ಲಿ ಅಥವಾ 60ರ ಶ್ರಾರಂಭದಲ್ಲಿ ಬರೆದಿದ್ದಾಗೆ, ನಮಾರು 30 ವರ್ಷಗಳು ಕಳೆದುಹೋಗಿದ್ದವು. ಈ ದಿನದವರೆಗೆ ಎಂಬ ವಾಕ್ಯಭಾಗವು ಹಳೆ ಒಡಂಬಡಿಕೆಯ ಯೆಹೂಖಿವ ಮತ್ತು ನಾಯಿನಾಫಾಕರ ಪ್ರಸ್ತರದಲ್ಲಿ ಮೇಲಂದ ಮೇಲೆ ತಂಡುಬರುತ್ತದೆ.

ಪಜನಗಳು 9, 10. ಮತ್ತೊಮ್ಮೆ ಮತ್ತಾಯನು ಪ್ರವಾದನೆಗಳು ನೆರವೇಲಿದವು ಎಂದು ದಾಖಲನುತ್ತಾನೆ (1:22; 2:15, 17, 23; 4:14; 8:17; 12:17; 13:35; 21:4; 26:56). ಯೂದನು ಜೀವ ಹತ್ಯೆ ಹಣವನ್ನು ಹಿಂತಿರುಗಿಸಿದ್ದು ಮತ್ತು ಅದರೊಳ್ಳಿಗೆ ಯೆಹೂದಿ ನಾಯಕರು ಹೊಲಿವನ್ನು ಲಿಲೆದಿಸಿದ್ದು ಈ ವಾಕ್ಯಗಳ ನೆರವೇಲಕೆಯಾಗಿದೆ: ಅವರು ಅ ಮೂವತ್ತು ರೂಪಾಯ ತೆಗೆದುಕೊಂಡು ಕರ್ತನು ನನಗೆ ಅಪ್ಪಣಿಮಾಡಿದಂತೆ ಅದನ್ನು ಮುಂಬಾರನ ಹೊಲಕ್ಕೆ ಕೊಟ್ಟಿರುತ್ತಾರೆ. ಇದೇ ಅವರು ಕ್ರಿಯಕಣ್ಣದವನ ಬೀಲಿ, ಇದೇ ಇನ್ನಾಯಿಲ್ಲಿ ರಳಿ ಕೆಲವರು ಕ್ರಿಯಕಣ್ಣದವನ ಬೀಲಿ ಎಂಬಾದು.

ಹೆಚ್ಚಿನ ಭಾಷೆಯು ಜೀಕರ್ಯೆ 11:13ಲಿಂದ ಉಚಿತವಾಗಿ ಬಳಸಿದರೂ ಮತ್ತಾಯನು ಈ ಉಲ್ಲೇಖದ ಗೌರವವನ್ನು ಪ್ರವಾದಿಯಾದ ಯೆರಬಿಉಯಿನಿಗೆ ನಳ್ಳಿಸುತ್ತಾನೆ. ನಂತರ ಯೆಹೂದವನು ನನಗೆ ಹಿಂತಿ ಹೇಳಿದನು: “ಇವನ ಯೋಗರ್ತ್ಯ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಬಾಲ ಸಂಬಂಧವನ್ನು ಯೆಹೂದವನು ನೋಡಿ ಅದನ್ನು ಡಜ್ಜಿಗೆ ಹಾಕು ಎಂದು ಅಪ್ಪಣಿ ಮಾಡಿದಾಗ ನಾನು ಆ ಮೂವತ್ತು ತೊಲ ಬೆಳ್ಳಿಯನ್ನು ತೆಗೆದು ಯೆಹೂದವನ ಅಲಯದಲ್ಲಿ ಡಜ್ಜಿಗೆ ಹಾಕಿದೆನು.”

ಮತ್ತಾಯನು “ಯೆರೆಬಿಯಾಯನು” ಉಲ್ಲೇಖವನ್ನು ನಿಷಿದ್ಧರ ಕುಲಕು ವಿಬಿಧ ವಿವರಣೆಗಳು ಹಿಂತಿವೆ. (1) ಒಂದು ನಲಕೆ ಎಂದರೆ ಇದು ಬರವಣಿಗೆಯ ಹಲಿಜಾಮದಿಂದಾದ ತಹ್ವಾದ ಗುರುತಿಸುವಿಕೆಯಾಗಿದೆ.¹⁴ (2) ಇನ್ನೊಂದು ದೃಷ್ಟಿಕೋನವೆಂದರೆ ಇದು ಯೆರಬಿಉಯನ ಕಲ್ಪತ ಪ್ರಮಾಣ ಗ್ರಂಥದ್ವಾಗಿದೆ ಇದನ್ನು ಕಾಣ್ಣಲಿನಲಾಗಿಲ್ಲ. (3) ಮತ್ತಾಯನು ಯೆರಬಿಉಯನನ್ನು ಉಲ್ಲೇಖಸಿದ್ಧಾನ್ಯದ ಯಾಕೆಂದರೆ ಆತನ ಪ್ರಸ್ತರಕ್ಕೆ ಘೂಜಿಣ ರಜ್ಜೆಯಿರ ಪಟ್ಟಿಯಾದ ಪ್ರವಾದಿಗಳಿಂದ ಶ್ರಾರಂಭವಾಗಿರಬಹುದು. ಆದುದಲಿಂದ, ಯೆರಬಿಉಯನನ್ನು ಉಲ್ಲೇಖಸಿ ರುವದು ಪ್ರವಾದಿಗಳ ಸಂಪೂರ್ಣ ಭಾಗವನ್ನು ಉಲ್ಲೇಖನುವ ನಾಮಾನ್ಯ ವಿಧಾನವಾಗಿರ ಬಹುದು. ಅದೇ ಲೀಡಿಯಲ್ಲ, ಕೀರ್ತನೆಗಳ ಇತ್ತಾಯ ಪದಗಳನ್ನು ತ್ರಿಸಿಧಿಸುವ ಲೀಡಿಯಲ್ಲ ಮಾನ್ಯತೆಯನ್ನು ನಿಷಿಡಿ (ಲೂಕ 24:44). (4) ಅಂತಿಮ ವಿವರಣೆಯ ಉಲ್ಲೇಖಗಳಲ್ಲ ಯೆರಬಿಉಯನ ಅಂಶಗಳನ್ನು ಹೊಂಡಿವೆ (ನೋಡಿಲ ಯೆರೆಬಿಉಯ 18:2, 3; 19:1-13; 32:6-9), ಮತ್ತಾಯನು ಕಡಿಮೆ ಘೂಮುಖುತೆಯನ್ನು ಹೊಂದಿರುವ (ಜೀಕರ್ಯೆನಿಗಿಂತ) ಮತ್ತು ಹೆಚ್ಚು ಘೂಮುಖುವಾಗಿರುವ (ಯೆರೆಬಿಉಯ)ನನ್ನು ತೊಲಿನುತ್ತಾನೆ. ಇದೇ ಲೀಡಿಯ ಉದಾಹರಣೆಗಳು ಮಾತ್ರ 1:2, 3ರಳಿ ತಂಡುಬರುತ್ತದೆ, ಇಲ್ಲ ಆತನ ಬರಹಗಳನ್ನು ಜೀಹಾಡಿಸುವ ಚೇದವಾಕ್ಯ ಉಲ್ಲೇಖಗಳ ಗೌರವವನ್ನು ಯೆಶಾಯಿನಿಗೆ (ಯೆಶಾಯ 40:3) ಮಲಾಕಿಯ ವಾಕ್ಯಗಳೊಂದಿಗೆ (ಮಾಲಕಿ 3:1) ನಿಷಿಡಲಾಗಿದೆ. ಹೊಡಲನೆಯ ಮತ್ತು ಏರಡನೆಯ ಸಲಹಾಗಳು ಸಂಭವನಿಯಾಗಿವೆ. ನತ್ಯ ಬಹುಶಃ ಮೂರನೆಯ ಮತ್ತು ನಾಲ್ಕನೆಯರಲ್ಲಿ ವೃತ್ತಹಡಿನಲಾಗಿದೆ, ನಾಲ್ಕನೆಯದು ಹೆಚ್ಚು ಸಮಂಜಸವಾಗಿದೆ.

ಯೋಹನ್ನರ ವಿಜಾರಣೆ, ಭಾಗ 1 (27:11-14)

¹¹ಯೇಂನು ದೇಶಾಧಿಕರಿಯ ಮುಂದೆ ನಿಂತಿರುವಾಗ ದೇಶಾಧಿಕರಿಯ ಅರನನ್ನು - ನಿನು ಯೀಹಾದ್ಯರ ಅರನನು ಹೊಡೋ ಎಂದು ಕೇಳಿದನು. ಯೇಂನು - ನಿನೇ ಹೇಳಿದ್ದಿ ಅಂದನು. ¹²ಮತ್ತು ಮಹಾಯಾಜಕರೂ ಹಿಲಯರೂ ಅರನ ಮೇಲೆ ದೂರಹೇಳುತ್ತಿರುವಾಗ ಅರನು ವಿನ್ನು ಉತ್ತರಕೊಡಲಿಲ್ಲ. ¹³ಆಗ ಹಿಲಾರನು ಅರನನ್ನು - ಇವರು ನಿನ್ನ ಮೇಲೆ ಎಷ್ಟು ನಾಕ್ಕಿ ಹೇಳುತ್ತಾರೆ, ನಿನು ಕೇಳುವದಿಲ್ಲವೋ? ಎಂದು ಕೇಳಿದನು. ¹⁴ಅರನು ಅವನಿಗೆ ಒಂದು ಮಾತಿಗಾದರೂ ಉತ್ತರಕೊಡಲಿಲ್ಲ. ಅದನ್ನು ನೋಡಿ ದೇಶಾಧಿಕರಿಯ ಬಹಕ ಅಷ್ಟಯೇ ಹಣಸ್ತ.

ವಜ್ಞನು 11. ಯಾದನ ಮರಣವನ್ನು ಪರದಿ ಮಾಡಿದ ನಂತರ, ವಾಕ್ಯಭಾಗವು ಜಪ್ತ ಜಂದಿರುವ 2ನೇ ವಜ್ಞನವನ್ನು ಕೃಗೆತ್ತಿಕೊಳ್ಳುತ್ತದೆ. ಯೇಂನು ರೋಮನ್ ದೇಶಾಧಿಕರಿಯ ಹಿಲಾರನ ಮುಂದೆ ವಿಜಾರಣೆಗೆ ನಿಂತಿದ್ದಾನೆ, ಆವನಿಗೆ ಮರಣ ದಂಡನೆಯನ್ನು ವಿಧಿನಲು ನಾಯಿಬಧ್ವಾದ ಅಧಿಕಾರವನ್ನು ಹೊಂದಿರುವ ಏಕೈಕ ವ್ಯಕ್ತಿ.¹⁵ ಯೋಹಾನ 18:28 ಯೇಂನವನ್ನು ಅರಮನೆಯ ಒಜಿಗೆ ತ್ವರಿಸಿದನು ಎಂದು ನೂಜಿನುತ್ತದೆ (ನೋಡಿಲಿ ವಾಯಾಖಾನ 27:27). ಹಾಗೂ, ಹಿಲಾರನು ಹಸ್ತದ ಸಮಯದಲ್ಲ ಅನ್ಯ ಜನರ ಕಟ್ಟಡವನ್ನು ಪ್ರವೇಶಿಸುವದಲಿಂದ ನಾಂತರದಾಯಕವಾಗಿ ಅಳುಧ್ವಾಗುವದನ್ನು ಗೂರಿಸಿದ್ದದಲಿಂದ ಯೀಹಾದಿನಾಯಕರನ್ನು ಬಿಂಬಿಯಾಗಲು ಹೊರಗೆ ಹೊಳದನು (ಯೋಹಾನ 18:28-32).

ಅರಮನೆಯ ಸ್ಥಳ ದೇಶಾಧಿಕರಿಯ ಯೇರೂನಲೇಬಿನಲ್ಲಿರುವ ಅಧಿಕೃತ ನಿವಾಸವಾಗಿ ಪಲಿಗಣಿಸಲ್ಪಟ್ಟತ್ತು ಎಂಬುದಕ್ಕೆ ಮೂರು ನಾಧ್ಯತೆಗಳಿವೆ.¹⁶ (1) ಅದು ಬಹುಶಃ ದೇವಾಲಯದ ವಾಯಿವ್ಯ ದಿಕ್ಕಿನ್ನಾಯಿರುವ ಅಂತರೇವಿಯೋ ಕೋಟಿಯಾಗಿರಬಹುದು (ಅಪೋಣಲರ ಕೃತ್ಯಾರ್ಥ 21:34).¹⁷ ಸಂಪೂರ್ಣದಾಯಕವಾದ Via Dolorosa ಆಗಿರಬಹುದು (ಕ್ರಾಂತಿಗೆ ಹೊಂಗುವ ದಾಲಿ) ಇಲ್ಲಿಂದ ಹೂರಂಭವಾಗುತ್ತದೆ. (2) ನಾಧ್ಯವಿರುವ ಇನ್ವೊಂದು ಸ್ಥಳ old Hasmonean ಅರಮನೆ ಇದು ಹಜ್ಜಿಮುದ್ Tyropoean ಕಟೆದೆಯ ಇಜಾಲಿನಲ್ಲಿದೆ (ದೇವಾ ಲಯದ ಸ್ವೇರ್ಯ ದಿಕ್ಕಿನ ಮೂಲೆಯಲ್ಲದೆ).¹⁸ (3) ಅಂತಿಮ ನಾಧ್ಯತೆ ಯೇರೂನಲೇಬಿನ ಹಜ್ಜಿಮಕ್ಕೆ ಹೊರೊದನು ನಿಬಿಡಸಿದ ನುಂಡರವಾದ ಅರಮನೆ.¹⁹ ಯೋಂಸೆಫನ್ಸನು ನೂಜಿನುತ್ತಾನೆ, ಮುಂದೆ ರೋಮನ್ ದೇಶಾಧಿಕರಿಗಳ ಯೋರೂನಲೇಬಿನಲ್ಲಿ ವಾಸಿಸುವಾಗ ಈ ಸ್ಥಳವನ್ನು ತಮ್ಮ ಬಿನಾನವನ್ನಾಗಿ ಮತ್ತು ಆಡಳಿತ ಕಳೆಲಯನಾಗಿ ಉಪಯೋಗಿ ಸಿದರು ಎಂದು ನೂಜಿನುತ್ತಾನೆ.²⁰

ಹಿಲಾರನು ಯೇಂನವನ್ನು ನಿನು ಯೀಹಾದ್ಯರ ಅರನನೋ? ಎಂದು ಕೇಳಿದನು. ಈ ಪ್ರೋಧಲು ಮಹಾಯಾಜಕನಾದ ಕಾಯಥನು ಒಂದು ಪೇಠ ಆರನು, “ತೀಸ್ತನು, ದೆವರ ತುಮಾರನು ಆಗಿದ್ದಾನೋ” ಎಂದು ಕೇಳಿದನು (26:63). ಯೀಹಾದ್ಯ ನಾಯಕರು ಯೇಂನವನ್ನು ಹಿಲಾರನ ಬಜಿಗೆ ಕರೆದುಕೊಂಡು ಹೊದಾಗ, ಅವರು ಆರನು ರೋಮನ್ ರಿಖಿದ್ವಾಗಿ ಹಿತಲಿ ಮಾಡುತ್ತಾನೆ ಎಂದು ಅಪರಾಧಿಸಿದರು. ಆರನು ಕೈಸರನಿಗೆ ಬಿರೆಂದರ ವಾಗಿ ತಾನು “ಯೀಹಾದ್ಯರ ಅರನನೆಂದು” ಹೇಳಿಕೊಳ್ಳುತ್ತಿದ್ದಾನೆ ಎಂದು ಹೇಳಿದರು (ನೋಡಿಲಿ ಲಾಕ 23:13, 14; ಯೋಹಾನ 19:12, 21).

ಯೇಂನು ಯಾದನ ಮತ್ತು ಕಾಯಥನಿಗೆ ಉತ್ತರಿಸಿದನು. ನಿನೇ ಹೇಳಿದ್ದಿ (ನೋಡಿಲಿ ವಾಯಾಖಾನ 26:64). ಯೋಹಾನನ ನುವಾರೆಯ ಪ್ರಕಾರ, ಯೇಂನು ನಿನ್ನಷ್ಟಕ್ಕೆ ನಿನೇ ಇದನ್ನು ಹೇಳುತ್ತಿಯೋ, ಮತ್ತೊಬ್ಬರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೆಯೋ? ಎಂದು ಹೇಳಿ ನಂತರ ವಿವಲನುತ್ತಾನೆ, “ನನ್ನ ರಾಜ್ಯವು ಈ ಲೋಕದಲ್ಲ” (ಯೋಹಾನ 18:34, 36). ಈ ಹೆಚ್ಚಿನ ಮಾಹಿತ ಯೇಂನು ರೋಮನ್ ನಾಮೂಣಿಗೆ

ಭಯವನ್ನು ಹುಟ್ಟಿನುವವನಾಗಿರಲ್ಲ. ಅನೇಕ ಯಿಹಾದ್ಯರ ನಿರ್ಲಂಕ್ಷೆಯಂತೆ ಯೀಎನು ಸ್ನೇಹಿತರ ಅರಸನಾಗಿರಲ್ಲ. ಆದರೆ ಅತನು ಅವರ ಆತ್ಮೀಕ ರಾಜನಾಗಿದ್ದನು (2:2; 16:16; 25:34, 40; ಯೋಹಾನ 1:49).

ವರ್ಜನ 12. ಯೀಎನುವನ್ನು ಮಹಾಯಾಜಕರೂ ಹಿಲಿಯರೂ ಆತನ ಮೇಲೆ ದಾರು ಹೇಳುತ್ತಿರುವಾಗ ಆತನು ಏನೂ ಉತ್ತರಕೊಡಲ್ಲ. ಇದು ಯೀಶಾಯ 53:7ರ ನರರವೇಲಕೆ ಯಾಗಿದೆ (26:62, 63 ವ್ಯಾಖ್ಯಾನ ನೋಡಿಲ). ಲಾಕ 23:2ರ ಪ್ರಕಾರ, ಯಿಹಾದಿನಾಯಕರು ಯೀಎನುವನ್ನು (1) “ತಮ್ಮ ಜನಾಂಗವನ್ನು ತಪ್ಪ ಮಾರ್ಗದಲ್ಲ ನಡೆಸುತ್ತಾನೆ.” (2) “ಕೈನರಸಿಗೆ ತೆಲಿಗೆ ಕೊಡುವವರನ್ನು ನಿಷೇಧಿಸುತ್ತಿದ್ದಾನೆ.” ಮತ್ತು (3) “ತಾನೇ ಕ್ರಿಸ್ತನು, ಅರಸನಾಗಿದ್ದೇನೆಂದು ಹೇಳಿಕೊಳ್ಳುತ್ತಾನೆ” ಎಂದು ಆರೋಹಿಸಿದರು.

ವರ್ಜನಗಳ 13, 14. ಹಿಲಾತನು ತನ್ನ ಮೇಲೆ ದಾರನ್ನು ನಿರ್ಣಯಿಸುವವರಲ್ಲಿ ಉತ್ತರಿಸಲು ಹಿಲಾತನು ಯೀಎನುವನ್ನು ಘ್ರೇಂಡ್ರೂಹಿಸಿದನು. ಆತನು ಇವರು ಸಿನ್ಹ ಮೇಲೆ ಎಷ್ಟು ನಾಾಜಿ ಹೇಳುತ್ತಾರೆ ನಿನು ಕೇಳುವದಿಲ್ಲವೋಲ್? ಎಂದು ಹೇಳಿದನು. ನಾಮಾನ್ಯವಾಗಿ ಅಹಾಧನೀಗಳನ್ನು ಹೊಂದಿದವನು ಅಹಾದನೆ ಮಾಡುವವರನ್ನು ತಾನು ಸ್ವಾತಂತ್ರ್ಯನಾಗುವ ಬಯಕೆಯಂದ ಎದುರಿಸುತ್ತಾನೆ. ಆದರೆ ಯೀಎನು ಕಂತ್ಕ ನಂತರ ಮತ್ತು ಮರಣದ ಹಾತೆಯನ್ನು ಕುಡಿಯಬೇಕೆಂದು ನಿರ್ಧಾರಿಸಿದ್ದಿಲಿಂದ, ಆತನಿಗೆ ತನ್ನನ್ನು ತಾನು ನಿರಪರಾಧಿಯಿಂದು ಸ್ವಾತ್ಮಪಡಿಸಿಕೊಳ್ಳುವ ಅಗತ್ಯತೆ ಇರಬಲ್ಲ ಕೆಲವರ ಹುರಿಜಲ್ಲದ ವಾದಕ್ಕೆ ಉತ್ತರ ಕೊಡುವ ಅವಶ್ಯಕತೆಯಲ್ಲಿ ಇದು ತಂಡಾ ಸರ್ವಾಗಿತ್ತು. ಆತನು ಒಂದಾದರೆ ಉತ್ತರಕೊಡಲ್ಲ ... ನಿರ್ಣಯೇ ಇರುವವನ್ನು ನೋಡಿ ಹಿಲಾತನು ಬಹಳ ಆಶ್ಚರ್ಯಾಭಿಪ್ರಾಯ.

ಈ ಸಮಯದಲ್ಲ ಹಿಲಾತನು ಯೀಎನುವನ್ನು ತೃಷ್ಣಿನುವದಕ್ಕಾಗಿ ಹನ್ತುಹುಬ್ಬಿಕ್ಕಾಗಿ ಯೀರಾನಲೇಬಿನಿಇದ್ದ ಗಅಲಾಯದ ಉಪದೇಶಾಧಿಪತಿಯಾದ ಹೇರೋದನ ಬಜಗೆ ಕಳಹಿಸಿದನು ಎಂದು ಲಾಕನು ಬರೆಯತ್ತಾನೆ (ಲಾಕ 23:6-12). ಹೇರೋದನು ಮತ್ತು ಆತನ ಕಾವಲುಗಾರಲಿಗೆ ಯೀಎನುವನ್ನು ಅವಮಾನ ಮಾಡುವ ಅವಕಾಶ ದೊರೆಯತು, ಆದರೆ ಉಪದೇಶಾಧಿಪತಿಗೆ ಯೀಎನಿಗೆ ಬಿರೋಧವಾಗಿ ಅಧಿಕೃತ ಅಹಾದನೆಯನ್ನು ಮಾಡಲು ನಾಾಧ್ಯವಾಗಿರಲ್ಲ. ಮತ್ತೊಮ್ಮೆ ಯೀಎನು ಹೇರೋದನಿಗೆ ಏನೂ ಹೇಳಿಲ್ಲ. ಅವನು ನಾಾಸಿಕನಾದ ಯೋಹಾನ ತಲೆಯನ್ನು ಹೊಯಿಸಿದ ಅರಸನ ಮುಂದೆ ನಂತರಾದ ಚಾನವಾಗಿದ್ದನು. ಹೇರೋದನು ಯಾವುದೇ ತಿಳಣನ್ನು ನಿರ್ಣಯ ಯೀಎನುವನ್ನು ಹಿಲಾತನ ಬಜಗೆ ತಿರುಗಿ ಕಳಹಿಸಿದನು.

ರೂಪನ ವಿಜಾರಣೆಯ, ಭಾಗ 2 (27:15-31)

ಯೀಎನುವನ್ನು ಬಿಜಾಲಸಿದ ನಂತರ, ಹಿಲಾತನು ಯಿಹಾದಿನಾಯಕರಿಗೆ ಆತನಿಗೆ ಮರಣ ದಂಡನೆಗೆ, ಯೋಂಗ್ಯವಾದ ಏನನ್ನೂ ಕಾಣಿಲ್ಲ ಎಂದು ತಿಜಸಿದನು (ಲಾಕ 23:13-15; ಯೋಹಾನ 18:38). ನಂತರ ಆತನು ನಿರ್ಧಾರವನ್ನು ಜನರಿಗೆ ಇಟ್ಟನು.

ಹಿಲಾತನ ತನ್ನಕೀಸಿದ ಪರಿಷಾರ (27:15-18)

¹⁵ಆದರೆ ಆ ಹಬ್ಬಿದಲ್ಲಿ ಜನರ ಅಹಳ್ಳಿನುವ ನೆರೆಯವನ್ನು ಅವರಿಗೆ ಇಟ್ಟಿಕೊಡುವದು ದೇಶಾಧಿಪತಿಯ ಹಡ್ಡಿತಿಯಾಗಿತ್ತು. ¹⁶ಆ ಕಾಲದಲ್ಲಿ ಬರಬ್ಬನೆಂಬ ತ್ವರಿತನಾದ ಬಬ್ಬ ನೆರೆಯವನು ಸಿಕ್ಕಿಬ್ಬಿದ್ದನು. ¹⁷⁻¹⁸ಹಿಲಾತನು ಅವರನ್ನು ಒಟ್ಟಿಸಿಕೊಟ್ಟಿರ್ದೆಂದ ತಿಜಾದು - ನಿಮಗೆ ಯಾರನ್ನು ಇಟ್ಟಿಕೊಡಬೇಕನ್ನುತ್ತಿರು? ಬರಬ್ಬನೆನ್ನೇಂದು? ಕ್ರಿಸ್ತನನ್ನುಸಿಕೊಳ್ಳುವ ಯೀಎನುವನ್ನೂ ಎಂದು ಅವರನ್ನು ಹೇಳಿದನು.

ವರ್ಜನ 15. ಹಿಲಾತನು ತೀರೆನ್ನು ನೀಡುವದಕ್ಕೆ ಪೂರ್ವದಲ್ಲಿ ಮತ್ತಾಯನು ದೇಶಾಧಿಪತಿಯ ಯೆಹೂದ್ಯರು ಕೇಳಿಕೊಳ್ಳುವ ಯಾವುದೇ ಕೈಗಿಯನ್ನು . . . ಹೇಗೆ ಜಟ್ಟುಕೊಡುವದು ಎಂಬುದನ್ನು ವಿವರಿಸುತ್ತಾನೆ. ಅದೇ ಸಮಯದಲ್ಲಿ ಈ ಘಟನೆಯ ಹೇಳನ ಒಡಂಬಿಕೆಯ ಹೇಳರೆ ನಂಭಬಿಳಿಯವರ ಕುಲತಾರಿ ಯಾವುದೇ ವಾದ ವಿವಾದದ ದಾಖಲೆಯಲ್ಲ, ಖಿಷ್ಯಾದಲ್ಲಿರುವ ಒಂದು ವಾಕ್ಯಭಾಗವು ಇದರ ಕುಲತಾರಿ ಉಲ್ಲೇಖನುತ್ತದೆ. ವಾಕ್ಯಭಾಗವು ಹೇಳುತ್ತದೆ ಹನ್ನೆಡ ಕುಲಿಯ “ಅವರು ಯಾರನು ನೆರೆಯಂದ ಜಡುಗರಿಗೊಳಿಸಲು ಬಯನುತ್ತಾರೋ ಅವರ ಪರವಾಗಿ ಹನ್ನೆಡ ಕುಲಿಯ ಕೊಯ್ಲುಡುತ್ತದೆ.”²¹ ಆದಾಗ್ಯಾ, ಕೈಗಿಗಳನ್ನು ಮುಖ್ಯವಾದ ಹಬ್ಬಗಳ ನಂದಭೇದಲ್ಲಿ ಸ್ವತಂತ್ರಗೊಳಿಸುವ ಪ್ರಾಚೀನ ಲೋಕದಲ್ಲಿ ನಾಮಾನ್ಯ ನಂಗತಿಯಾಗಿತ್ತು.²²

ವರ್ಜನ 16. ಆ ಕಾಲದಲ್ಲಿ ಬರಬ್ಬನೆಂಬ ಪ್ರಸಿದ್ಧನಾದ ಒಬ್ಬ ನೆರೆಯವನು ಹಿಕ್ಕಿಳಿದ್ದನು. ಅವನ ಹೇಳು “ಅಬ್ಬನ ಮಗ” (bar-Abba)²³ ಅಥವಾ “ತಂದೆಯ ಮಗ” (bar-abba).²⁴ ಎಂದು ಅರ್ಥಕೊಡಬಹುದಾಗಿದೆ. ಬನೆಬನ್ನು ಕೆಲವರು ಇದು “ಬೋಧಕನ ಮಗನೆಂದು” (bar-rabban) ಅರ್ಥಕೊಡಬಹುದು ಎಂದು ನಹ ಅಲೋಚಿಸುತ್ತಾರೆ, ಆದರೆ ಅದಕ್ಕೆ ಯಾವುದೇ ಅರ್ಥಾಯಾದ್ದಂತೆ ತೇವರುವದಿಲ್ಲ. ರೀಕ್ ಹದ ಕುತ್ತಸಿದ್ಧ (episēmos) ಇದರ ನಿಜವಾದ ಅರ್ಥ “ರುಜುವಾತುಪಡಿಸಿದ್ದ” ಅಥವಾ “ಗುರುತಿಸಲ್ಪಟ್ಟ” ಎಂದಾಗುತ್ತದೆ. ಇದನ್ನು ಸಕಾರಾ ತೃತ್ವವಾದ ಅರ್ಥದಲ್ಲ “ಪ್ರಸಿದ್ಧ” ಅಥವಾ “ಪ್ರಖ್ಯಾತ”ರಾಗಿರುವ ಯಾರಿಗಾದರೂ ಉಪಯೋಗಿ ಸಬಹುದು (ರೋಮಾಷರ 16:7). ಪದವನ್ನು ನೀಕಾರಾತೃತ್ವವಾಗಿ ಇಣಿಯವಂತೆ “ಕುಪಸಿದ್ಧ” ಅಥವಾ “ಜನಪ್ರಿಯನಲ್ಲದ” ಎಂದು ನಹ ಉಪಯೋಗಿಸಬಹುದು. ಬರಬ್ಬನು ಯೆರಾನಲೇಖನಲ್ಲಿ ದಂಗೆ ಎಜ್ಞನುವದರಲ್ಲ ಮತ್ತು ಕೊಲೆಯನ್ನು ಮಾಡುವದರಲ್ಲಿ ಭಾಗವಹಿಸುವದರಲ್ಲಿ ಜನಪ್ರಿಯನಾಗಿದ್ದನು (ಮಾತರ 15:7; ಲಾಕ 23:19; ಯೋಹಾನ 18:40).

ವರ್ಜನ 17. ಇನರು ಒಬ್ಬಿಗಿ ನೇಲ ಬಂದಾಗ ದೇಶಾಧಿಪತಿಯ, ನಿಮಗೆ ಯಾರನ್ನು ಜಟ್ಟುಕೊಡಬೀಳಕನ್ನುತ್ತಿಲ್ಲ? ಬರಬ್ಬನೆನೋ? ಕ್ರಿಸ್ತನಸ್ವಿಫಿಕೆಂಬು ಯೇಣುವನೆಣ್ಣೋ? ಎಂದು ಅವರನ್ನು ಕೇಳಿದನು. ಹಿಲಾತನು ಯೇಣುವನ್ನು ಸ್ವತಂತ್ರಗೊಳಿಸುವ ಬಯಕೆಯಂದಾಗಿ, ಯೆಹೂದ್ಯರಿಗೆ ಇಬ್ಬರ ಮಧ್ಯದಲ್ಲಿ ಯೇಣು (ಸಮಾಧಾನ ವೃತ್ತಿ ಧಾರ್ಮಿಕ ಮನುಷ್ಯ) ಬರಬ್ಬನು (ಕ್ರಾಂತಿಕಾಲ, ಕೊಲೆಗಾರ, ಮತ್ತು ದರೋಳಿಕೊಲ) ಅಯ್ಯಿಯನ್ನು ಮಾಡಿಕೊಳ್ಳುವ ಅವಕಾಶವನ್ನು ನೀಡಿದನು.

ಕೆಲವು ಪ್ರಾಚೀನ ಹನ್ನಪ್ರತಿಗಳ ಕೇತನನ್ನು “ಬರಬ್ಬ ಯೇಣು” ಎಂದು ಕರೆಯುತ್ತಾರೆ. ಇದು ವೃತ್ಯಾನ ಹೆಚ್ಚಿಸುತ್ತದೆ (ನೋಲಿಡ TEV; NEB; NRSV; CEV). ವಾಸ್ತವಿಕವಾಗಿ, ಹಿಲಾತನು, “ಯಾವ ಯೇಣು (ರಕ್ಷಕನು) ನಿಮಗೆ ಬೇಕು? ಬರಬ್ಬ ಯೇಣು ಅಥವಾ ಯೇಣು ಕ್ರಿಸ್ತನು ಯಾರು ನಿಮಗೆ ಬೇಕು” ಎಂದು ಕೇಳಿದನು. “ಮಾಲ ಪರ್ಯಾದಲ್ಲ ಇರದೆ ಇದ್ದರೂ ಕ್ರಿಸ್ತ ಲೇಖಕರು ಬರಬ್ಬ” ಎಂಬ ಹೆನ್ಲಿಗೆ ಯೇಣು ಹೆನರನ್ನು ನೇಲಸಿರುವದು ಕಲ್ಪನೆ ಮಾಡಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಅದನ್ನು ಅವರು ಅಡಗಿಸಿಡುತ್ತಿದ್ದಾರೆಂದು . . . ಬಹಳ ಸರಳವಾಗಿ ಅರ್ಥಮಾಡಿಕೊಳ್ಳಬಹುದಾಗಿ, ತೃತ್ಯಕವಾಗಿ ಇತರೆ ನುಂಬಾತೇಗಳ ಅದರಂತೆ ಅವನ ಹೇಳು²⁵ ಹೊದಲನೆಯದಾಗಿ ಹೇಳಿರುವದಿಲ್ಲವೆಂದು R. T. France ರವರು ವಾದ ಮಾಡಿದ್ದಾರೆ. ಕ್ರಿಸ್ತನ ಪೂರ್ಜ್ಯಭಾವನೆಗಾಗಿ, Barabbas ಹೆನಲನಿಂದ Jesus ರವರು ಹೇಳು ಜಟಲಾಗಿದೆ ಎಂದು Bruce M. Metzger ತಿಳಿಸಿದ್ದಾರೆ.²⁶

ವರ್ಜನ 18. ಹಿಲಾತನು ಯೇಣು ಯಾವುದೇ ಅಪರಾಧವನ್ನು ಮಾಡಿದ್ದಾನೆ ಎಂಬುದನ್ನು ನಂಬಬಹಿಲ್ಲ. ಅತನು ಯೆಹೂದ್ಯ ನಾಯಕರು ವೈರಪ್ಪದಿಂದಾಗಿ ಯೇಣುವನ್ನು ವಿಜಾರಣೆಗೆ ಕರೆದುಕೊಂಡು ಬಂದಿದ್ದಾರೆ ಎಂಬುದನ್ನು ತಿಳಿದುಕೊಂಡನು.²⁷ ಹಿಲಾತನ ಬಯಕೆ ಅತನನ್ನು

ಜಡುಗರಡೆಗೊಳಿಸುವದಾಗಿತ್ತು (ಲೂಕ 23:20). ಅತನು ಯೀನು ಮತ್ತು ಬರಬ್ಜನ ಮಧ್ಯದಲ್ಲಿ ಅಯ್ಯಿಯಾನ್ನು ಇಟ್ಟಾಗ ಲಂಡಿತವಾಗಿಯಾ ಜನರು ಯೀನುವನ್ನು ಜಡುಗರಡೆಗೊಳಿಸುವದನ್ನು ಅಯ್ಯಿ ಮಾಡಿಕೊಳ್ಳುತ್ತಾರೆ ಎಂದು ಯೋಜಿಸಿದ್ದನು. ಅಯ್ಯಿಯಾನ್ನು ನೀಡುವದರ ಮೂಲಕ ಈ ವಿಷಯದಲ್ಲಿ ಯಾವುದೇ ಜವಾಬ್ದಾರಿಯಿಂದ ಮುಕ್ತನಾಗಲು ಬಯಸಿದ್ದನು, ಅದೇ ಸಮಯದಲ್ಲಿ ಮೌನವಾಗಿದ್ದನು.

ಜನರ ಕೂಡು (27:19-23)

¹⁹ಅದಲ್ಲದೆ ಅವನು ನಾಯಾಯಾನನದಲ್ಲಿ ಕೂತಿಯಾಗ ಅವನ ಹೆಂಡತಿಯ - ನೀನು ಆ ನಯ್ಯರುಣನ ಗೊಡವೆಗೆ ಹೇಳಬೇಡ; ಅವನ ದೇಸೆಯಿಂದ ಈ ಹೊತ್ತು ಕನಸಿನಲ್ಲಿ ಬಹಳ ತೊಂದರೆ ಹಣ್ಣಿನು ಎಂದು ಅವನ ಬಿಜಗೆ ಹೇಳಬೇಕಿಸಿದಂತೆ. ²⁰ಆತ್ಮಾಗಿ ಮಹಾಯಾಜಕರೂ ಹಿಲಾರಿ ಬರಬ್ಜನನ್ನು ಜಪ್ಪುಕೊಡಬೇಕೆಂದು ಬೇಳಿಡಿಕೊಳ್ಳುವ ಹಾಗೂ ಯೀನುವನ್ನು ನಾಶಗೊಳಿಸುವ ಹಾಗೂ ಜನರನ್ನು ಒಡಂಬಿಸಿದರು. ²¹ಅದಕ್ಕೆ ದೇಶಾಧಿಕರಿತಿಯ ಅವರನ್ನು - ಈ ಜ್ಞಾನದಲ್ಲಿ ಯಾರನ್ನು ಸಿಮಗೆ ಜಪ್ಪಿ ಕೊಡಬೇಕಿನನ್ನುಪ್ರಿಯಿಲ್ಲ ಎಂದು ತೇಳಲು - ಬರಬ್ಜನನ್ನು ಅಂದರು. ²²ಹಿಲಾತನು ಅವರನ್ನು ಹಾಗಾದರೆ ಕ್ರಿಸ್ತನಾಸ್ತಿಸಿಕೊಳ್ಳುವ ಯೀನುವನ್ನು ನಾನೆನು ಮಾಡಲ ಎಂದು ತೇಳಲು ಎಲ್ಲರೂ - ಅವನನ್ನು ಶಿಲುಬೀಗೆ ಹಾಕಿಸು ಅಂದರು. ²³ಅದಕ್ಕಾಗೆನು - ಯಾಕೆ? ಕೆಟ್ಟದ್ದೇನು ಮಾಡಿದನು? ಅಂದನು. ಆದರೆ ಅವರು ಅವನನ್ನು ಶಿಲುಬೀಗೆ ಹಾಕಿಸು ಎಂದು ಬಹಳವಾಗಿ ಅಭರಣಸಿದರು.

ವಜನ 19. ಹಿಲಾತನು ಜನ ನಮೂಹಕದೊಂದಿಗೆ ಮಾತನಾಡುವಾಗ, ಇದಲ್ಲದೆ ಅವನು ನಾಯಾಯಾನನದಲ್ಲಿ (*bēma*) ಕುಣತುಕೆಂಡಿದ್ದನು. “ಇದು ಅಧಿಕೃತವಾದ ನಾಯಾಯನ್ನಾನ ವಾಗಿತ್ತು ಇದರ ಮೂಲಕ ನಾಯಾಯತೇಷಣನ್ನು ನೀಡುತ್ತಿದ್ದರು, ಇದು ಬಯಲು ತೇಳೆತದಲ್ಲಿ ನ್ನಾಹಿತವಾಗಿತ್ತು (c. ಅಪ್ರೋಫ್ರೆನ್‌ಲರ ಕೃತ್ಯಗಳ 18:12, 16-17, 25:17).”²⁸ ಹಿಲಾತನು ನಾಯಾಯಾಧಿಲಿಳಾರಿ ಕಾಯಂ ನಿರ್ವಹಿಸುತ್ತಿರುವಾಗ, ಅತನೆ ಹೆಂಡತಿ ಅತನಿಗೆ ಸಂದೇಶವನ್ನು ಕಳಹಿಸಿದ್ದಳು. ಬಹುಶಃ ಅವಳ ಇಂಥಹ ಇದನ್ನು ಅಷ್ಟೇ ಹೂಮುಖವಾಗಿ ಪರಿಗಣಿಸಿರಲ್ಲಿವಾ ದರೆ ಅವಳ ಮಧ್ಯಪ್ರವೇಶಿನುತ್ತಿರಲ್ಲ, ಅವಳ, ನೀನು ಆ ನಷ್ಟುರುಣನ ಗೊಡವೆಗೆ ಹೋಗಬೇಡ; ಅವನ ದೇಸೆಯಿಂದ ಈ ಹೊತ್ತು ಕನಸಿನಲ್ಲಿ ಬಹಳ ತೊಂದರೆ ಹಣ್ಣಿನು ಎಂದು ಅವನ ಬಿಜಗೆ ಹೇಳಬೇಕಿಸಿದಳು.

ಹಿಲಾತನ ಹೆಂಡತಿ “ನತ್ವುರುಣ” ಎಂದು ಯಾವ ಉದ್ದೇಶದಿಂದ ಹೇಳುತ್ತಾಳೆ ಎಂಬುದು ಸ್ವಾಭಾವಿಕಿಲ್ಲ. “ನತ್ವುರುಣ” (*dikaios*) ಎಂಬ ಹದಕ್ಕೆ ರೀಲ್ಕೆ ಹದವಾಗಿದೆ ಇದನ್ನು “ಮುದ್ದು” ಎಂದು ನಂತರ ಅನುವಾದಿನಬಹುದಾಗಿದೆ (NIV; NRSV; NLT).²⁹ ಬಹುಶಃ ಅಕೆಯು ನರಭವಾಗಿ ಯೀನು ಯಾವುದೇ ಅರರಾಥವನ್ನು ಮಾಡಿಲ್ಲ - ಆದುದಲಿಂದ, ಶಿಕ್ಷೆಗೆ ಅರ್ಹನಲ್ಲ ಎಂದು ಹೇಳಬಹುದು. ಹಾಗೂ, ಕ್ರಿಸ್ತನಿಗೆ ಅನ್ವಯಿಸುವದಾದರೆ *dikaios* ಎಂಬ ಹದಕ್ಕೆ ಆಳವಾದ ಅಧಿವಿದೆ. ಇದನ್ನು ಹೊನ ಒಡಂಬಿಡಿಕೆಯ ಅತರ ಪುನ್ರೂಕರಣಿಲ್ಲ ಅತನ ಹಾಪರಹಿತ ಸ್ವರೂಪವನ್ನು ವ್ಯಕ್ತಪಡಿಸಲು ಉಪಯೋಗಿಸಲಾಗಿದೆ. “ನತ್ವುರುಣನು” ಎಂಬ ಶಿರೋನಾಮೆ ಮೇಸ್ಟೀಯಸಿರುವ ಶಿರೋನಾಮೆಯಾಗಿ ಕಂಡಬರುತ್ತದೆ (ಅಪ್ರೋಫ್ರೆನ್‌ಲರ ಕೃತ್ಯಗಳ 3:14; 7:52; 1 ಯೋಹಾನ 2:1).

ಮತ್ತಾಯನು ಹಿಲಾತನ ಹೆಂಡತಿಗೆ ತೊಂದರೆ ಮಾಡಿದ ಕನಸಿನ ಮೂಲದ ನಂಬಂಥವನ್ನು ಹೇಳಿರುವದಿಲ್ಲ. ಅದು ದೇವಲಿಂದ ಬಂದದ್ವಾಗಿರಬಹುದು, ಮತ್ತಾಯನ ಸುವಾತೆಯ ಹೂರಂಭದ ಅಧ್ಯಾಯಗಳಲ್ಲಿ ಯೋನಿಫನು ಕಂಡ ಕನಸಿನಂತೆ ಇರಬಹುದು

(1:20; 2:12, 13, 19, 22). CEV అవశ కేళకేయన్న సీడుత్తదే. “ఆతసిందాగి నాను కనసినల్ల బవళ తోందరే పట్టేను” అవశ కనసుగటు రాత్రియల్ సంభవిసిదచ్చోఁ (“కళీద రాత్రి”; NASB) అథవా ఆ దిన బీళిగిన సమయ (“జవత్తు”; NIV). అవశగే తన్న గండగిరి హేళలవ అవకాశ యొరెపిరల్చిల్ల.

ఒందు సంప్రదాయిద ప్రకార, పిలాతన హండితియ హెనరు “Procla,” “Procula,” అథవా “Claudia Procula.” అనంప్యాడ కతేగిళు ఈ స్తీయ నుత్తలు ఇవే, అవశు యేఁనువన్ను క్రూజీగే కాకిద నంతర త్యేన్త ధముకై హలవండనే హోందిదశు ఎంబుదన్ను ఒళగొండు. కోటిక్కా నభే అవశ జ్ఞాపకాధువాగి గొరవపన్ను సల్లనుత్తదే. మత్తు ర్యోకో Orthodox Church అవశ హెనరన్ను హబిత్ర జీవిగిళ హణ్ణయల్ నేలనుత్తదే. మత్తుయన నువాకేయల్ బరేదిరువదలిందాజేగే అవశు కులికు స్ఫుర్లు మాత్ర లజితవాగిదే.

పఛిన 20. నహజవాగి, విజారణియ కాయిగళల్ స్ఫుర్లుపుట్టిగే అడతడియాదరు, యేహొద్య నాయికరు జనసమూహపన్ను బరబ్బునస్సు జయ్ముకేలజబీళిందు మత్తు యేఁనుబిగే మరణదండనేయన్న బిధిసుపంతే కేళకొళ్లు త్రజేలదిసిదఱు. కేలపు దివసిగళ కిందే యేఁను యేరణసలేమన్ను త్రచేలిసిదాగే ఆతనన్ను “దాబిదన కుచూరను” ఎందు హోగిళద కేలపు గణలాయిద యేహొద్యరు జనసమూహదల్ ఇద్దరు ఎంబుదు సంభవసియ, ఆదరూ, అనేఁకరు బముళః యేరణసలేబు నపరాగిద్దరు మత్తు యేఁనుబినొందిగే బలవాద సంబంధపన్ను హోందిరాల్ల (సోఁదిలి వ్యాఖ్యాన 21:9-11).

పఛిన 21. ఆతన హండితియ మాతుగళు ఆతన మనహాళ్లియన్న జుఖ్షుత్రియవాగి, పిలాతను యావ క్షేరియన్న జింగారేసొళనబీళకు ఎంబ త్రశ్శీగే బందను - బరబ్బునస్సేవ్రు అథవా యేఁనువన్సేవ్రు. అవను బండితవాగియూ, ఈ ఇబ్బరు మనుష్యరల్ ఆయ్మియన్న సిఁడువాగి జనరు యేఁనువన్ను ఆయ్మికొళ్లుత్తరే ఎందు యోఁఁఁసిద్దను. అవరు బరబ్బును ఎందు ఉత్తులిసిదాగ ఆతనిగే అభాతవాగి యవదరల్ సందేహబిల్ల.

బరబ్బును త్రసిద్ద దంగికేఁరనాగిద్దను (27:16; మాక్స 15:7; లాక్ 23:19; యోఁఁఁఁఁఁఁఁఁఁఁ 18:40). కేలపు యేహొద్యరు బరబ్బునస్సు తిరస్కరిసిద్దరూ మత్తు బరబ్బినిగే భయహణ్ణిద్దరూ, ఇతరు ఆతనన్న తూజసుత్రిద్దరు. ఇంధకా జనరు నాచూన్సు జనరల్ల జనప్రియరాగిరుత్తరే యాకేందరే అవరు యేహొద్య తీఁచుంతలింద కద్దుకొండు రోఁఁఁఁఁఁఁఁఁఁఁఁ సరకారశ్శే నమస్మేయన్న తరువపరాగిరుత్తరే. అవరు బరబ్బునస్సు ఆయ్మిచూడిదరు యాకేందరే యేఁనుబినంటల్, అవను రోఁఁఁఁఁఁఁ సరకారద బిరుద్దపాగి హోఁఁఁఁఁఁ సిద్ధానాగిద్దను. రాజకీయ వ్యప్తసేయన్న కింత్రుగేయలు తనగే స్వేచ్ఛన్న ఎజ్మినువ అడ్డెల్చబిల్ల ఎంబుదన్ను యేఁను స్ఫుర్తపడిసిదను.³⁰ బరబ్బునస్సు Robin Hoodన జనరనాయికనాగి పట్టినలాగిదే.³¹

యేహొద్య నాయికరు బరబ్బునస్సు బెంబఅనుత్రిరాల్ల, అవరల్ అనేఁకరు నాట్టానమానద కులికు బలవన్ను హోందిదచరాగిద్దరు. హేఁఁఁఁఁ, రోఁఁఁఁఁ నసరకారపన్ను కింత్రుగేయువదు తమ్ము అధికారద నాట్టానమస్సు గండాంతరక్కే గులమాడువదాగిత్త (సోఁదిలి యోఁఁఁఁ 11:47-53). అదల్లదే, ఈ నాయికర జనర రాష్ట్రియ ఒలవన్ను మత్తు బరబ్బున కులికు అవర మేళ్లుకేయన్న లాపయోగిసి యేఁనువన్ను తిరస్కరిసలు సిద్ధిలిద్దరు. అవర మనస్సినల్ బరబ్బునస్సు జిడుగఁడొళనువదు ఎరడు కేడకుగిళ

ಮಂದ್ಯದಲ್ಲ ಕಡಿಮೆ ಕಡುಕಾಗಿದೆ ಎಂದು ಯೋಜಿಸಿದ್ದರು.

ವರ್ಜನ 22. ಹಿಲಾತನು ಮತ್ತೆ ಜನಸಮಾಹವನನ್ನು ಹಾಗಾದರೆ ತ್ರಿಷ್ಣೇಸಿಸಿಕೊಳ್ಳುವ ಯೀಎನುವನ್ನು ನಾನೇನು ಮಾಡಿ ಎಂದು ಕೇಳಿದನು. ಬಹುಶಃ ಅತನು ಬರಬ್ಬಿ ಯೀಎನುವಿನಿಂದ “ತೀನ್ನನು” ಎಂಬ ಪದವನ್ನು ಉಪಯೋಗಿಸುತ್ತಾನೆ (ವ್ಯಾಖ್ಯಾನ 27:17 ನೋಡಿಲಿ). ಇನ್ನೊಂದು ನಾಂದ್ಯತೆ ಎಂದರೆ ಅತನು ಜನಲಿಗೆ ಯೀಎನುವಿನ ಕುಲತಾಗಿ ಅವಲಿಗೆ ಮೊದಲಾದ ಭಾವನೆಯನ್ನು ಜ್ಞಾಹಿಸಿಲು ಬಯಸಿದನು. ಅವರಿಳ್ಳ ಅನೇಕರು ಅತನನ್ನು ಮೇಸ್ಸಿಲೈನೆಂದು ಹಲಗಣಿಸಿದ್ದರು (“ಯೆಹೂದ್ಯರ ಅರನನು”: ಮಾರ್ಕ 15:12), ಅದರೆ ಅವರು ಅಪರಾಧಿ, ಎಂದು ತೆಮ್ಮಾನಿನಲ್ಲಿಟ್ಟ ವ್ಯಕ್ತಿಯಾಂದಿಗೆ ವ್ಯವಹರಿಸುತ್ತಿದ್ದಾರೆ.

ಹಿಂಜಲಿಕೆಯಲ್ಲದೆ, ಎಲ್ಲರು ಅವನನ್ನು ಶಿಲುಬೀಗೆ ಹಾಕಿಸು ಅಂದರು. ಅವರು ಯೀಎನುವಿಗೆ ಮರಣದಂಡನೆಯನ್ನು ನೀಡು ಎಂದು ಕೂರುತ್ತಿರುವ ತಮ್ಮ ಸಿಧಾರದಿಲ್ಲ ಬಿರೋಧವನ್ನು ಹೊಂದಿರಿಲ್ಲ. ಮರಣದಂಡನೆಗೆ ಉಪಯೋಗಿಸಬಹುದಾದ ಕ್ರಾರವಾದ ಬಿಧಾನ ಇದನ್ನು ನಾಮಾನ್ಯವಾಗಿ ಅಪರಾಧಿಗಳಿಗೆ ಮತ್ತು ಗುಲಾಮುಲಿಗೆ ಉಪಯೋಗಿಸುತ್ತಿದ್ದರು. ಇದು ಶಾಹಗ್ರಂಥಿಗೆ ಕಾಯ್ದಿಲಿಸಿರುವ ಮರಣವಾಗಿತ್ತು (ಧರ್ಮಾಚರ್ಚೆಶಕಾಂಡ 21:23; ಗಳಾತ್ 3:13).

ವರ್ಜನ 23. ಹಿಲಾತನು ಯಾಕೆ? ಕೆಷ್ಟ್ಯಾಫೆನು ಮಾಡಿದನು? ಎಂದು ತ್ವರ್ತಿಸಿದನು. ಅವನು ಯೀಎನುವನ್ನು ಬಿಜಾಲಿಸಿ ಅತನು ಸಿರಪರಾಧಿ ಎಂದು ತಿಂಡಿಕೊಂಡಿದ್ದನು (ಲಾಕ 23:4, 14). ಮುಂದಕ್ಕೆ ಅತನೆ ಹೆಂಡತಿ ಯೀಎನುವಿಗೆ ಏನು ಮಾಡಬಾರದು ಯಾಕೆಂದರೆ ಅತನು “ಸತ್ಯರುಷನಾಗಿದ್ದಾನೆ” ಎಂದು ನಿಲಹೆ ನೀಡಿದಳು (27:19).

ಜನಸಮಾಹವು ಹಿಲಾತನ ತ್ವರ್ತಿಯನ್ನು ಅಲಜ್ಜಿಸಿತು ಅವರು ಅವನನ್ನು ಶಿಲುಬೀಗೆ ಹಾಕಿಸು ಎಂದು ಬಹಳವಾಗಿ ಅಭ್ಯರಣಸಿದರು. ಒಮ್ಮೆ ಅವರು ಯೆಹೂದ್ಯ ನಾಯಕಲಿಂದಾಗಿ ಮನಸ್ಸನ್ನು ಬದಲಾಯಿಸಿಕೊಂಡಿದ್ದಿಲಿಂದ, ಅವರು ರೋಮಾ ದೇಶಾಧಿಕರಿಗೆ ತಮ್ಮ ಮನಸ್ಸನ್ನು ಬದಲಾಯಿಸಲು ಅನುಮತಿಸಿದಿಲ್ಲ.

ಹಿಲಾತನು ಜನರಿಗೆ ಒಟ್ಟಿಕ್ಕೊಳ್ಳುವವು (27:24-26)

²⁴ಅಗ ಹಿಲಾತನು ತನ್ನ ಯಶ್ಚ ನಡೆಯವದಿಲ್ಲ, ಗದ್ದಲ ಮಾತ್ರ ಹೆಜ್ಜಾಗುತ್ತದೆ ಎಂದು ತಿಂಡು ನಿಲರು ತಕ್ಷೇರಂಡು ಜನರ ಮುಂದೆ ಕೈ ತೊಳಕೊಂಡು - ಈ ಕುರುತನಿನ್ನು ಕೊಳ್ಳಿದ್ದಕ್ಕೆ ನಾನು ನೇಲಿದವನಲ್ಲ, ನಿಂದೇ ನೋಡಿಕೊಳ್ಳಲಿ ಅನ್ನಲಾಗಿ ಜನರೆಲ್ಲ - ²⁵ಅವನನ್ನು ಕೊಳ್ಳಿದ್ದಕ್ಕೆ ನಾವೂ ನಷ್ಟಿ ಮರ್ಕುತ್ತಾ ಉತ್ತರ ಕೊಡುತ್ತೇಬೇ ಅಂದರು. ²⁶ಅಗ ಬರಬ್ಬಿನನ್ನು ಅವಲಿಗೆ ಜಟ್ಟುಕೊಳ್ಳು ಯೀಎನವನ್ನು ಕೊರಡಿಗಳಿಂದ ಹೊಡಿಸಿ ಶಿಲುಬೀಗೆ ಹಾಕುವದಕ್ಕೆ ಒಟ್ಟಿಸಿದನು.

ವರ್ಜನ 24. ಜನಸಮಾಹ ತನ್ನ ಯಶ್ಚವೇನು ನಡೆಯವದಿಲ್ಲ ಎಂಬುದನ್ನು ಹಿಲಾತನು ಅಲಿತಕೊಂಡನು ಕ್ರಾಂತಿಯನ್ನು ವಿಜ್ಞಾನುವದರ ಬದಲಾಗಿ, ಅವನು ನಾಮಾನ್ಯವಾಗಿ ಅವನ ಯೋಜನೆಗಳಿಗೆ ಬಿರುದ್ದಾಗಿ ಈ ಹಿಂದೆ ಯೆಹೂದ್ಯರಿಳ್ಳ ದಂಗೆ ಮತ್ತು ಗದ್ದಲದ ಅನುಭವವನ್ನು ಹೊಂದಿದ್ದನು (ನೋಡಿಲಿ ವ್ಯಾಖ್ಯಾನ 27:2). ನಹಜವಾಗಿ, ಅವನ ವ್ಯತ್ತಿಯ ಈ ಹಂತದಲ್ಲಿ ತನ್ನ ನ್ನಾನ ಮತ್ತು ನಾಯಕತ್ವಕ್ಕೆ ಅಪಾಯವನ್ನು ತರುವ ಅನವರ್ಜುತಾವಾದ ಗಲಬೆಗಳನ್ನು ದೂರವಿಲಿನಲು ಬಯಸಿದ್ದನು. ರೋಮಾ ಸರಕಾರದಿಂದ ನೇಮಿನಲ್ಲಿಟ್ಟವನಾಗಿ, ಸಮಾಧಾನವನನ್ನು ನಿರವಹಿಸುವದು ಅದನ್ನು ಮಾಡಿದನು: ಅವನು ಜನಸಮಾಹದ ಬಯಸೆಯನ್ನು ಮನ್ಮಿಸಿದನು ಅದೇ ಸಮಯದಲ್ಲಿ ಯಾವುದೇ ವಿಧದ ಸರಕಾರ ಸಿಯಮಗಳಿಂದ ತನ್ನನ್ನು ವಿಮುಕ್ತಗೊಳಿಸುವ ತ್ವರ್ಯಾಪನ್ನು ನಹ ಮಾಡಿದನು.

ನಿಲ್ದ ತಕ್ಷಿಂಡ ಜನರ ಮುಂದೆ ಕೈತೊಳೆಂಡು - ಈ ತುರಿಷನನ್ನು ಕೊಲ್ಲಿದರ್ಕೆ ನಾನು ನೇಲಿದವನೆಲ್ಲ, ನಿಮ್ಮೆ ನೋಡಿಕೊಳ್ಳಲಿ ಎಂದು ಜನಸಮಾಹಕಕ್ಕೆ ಹೇಳಿದನು. ನಾವಜನಿಕವಾಗಿ ಕೃಗಳನ್ನು ತೊಳಿದುಕೊಳ್ಳುವುದು ಒಬ್ಬನು ತಾನು ನಿದೋಣಿ ಎಂದು ಪ್ರಕಟನುವ ಶ್ರವಣೆ ಸಂಪೂರ್ಣಾಯವಾಗಿತ್ತು (ಥಿಂಗ್ಲೆಹದೇಶಕಾಂಡ 21:6-9; ಯೋಜನು 9:30; ಕೀರ್ತನೆ 26:6; 73:13; ಯೀರಬಿಯ 2:22). ನಿಮ್ಮೆ ನೋಡಿ ಕೊಳ್ಳಲಿ ಎಂದು ಜನರಿಗೆ ಹೇಳುವದರ ಮೂಲಕ ಹಿಳಾತನು ಯೇಸುವಿನ ಮರಣ ಜಾವಾ ಬ್ರಾಹ್ಮಿಯನ್ನು ಯಿಹಾದ್ಯರ ಮೇಲೆ ಹಾಕುತ್ತಾನೆ. ಈ ಅಧ್ಯಾಯದ ಪೂರಂಭದಲ್ಲ, ಯಿಹಾದಿ ನಾಯಕರು ಇದೇ ಭಾಷೆಯನ್ನು ಯಿಹಾದನಿಗೆ ಅವರು ನೀಡಿದ ಲಾತ್ರರದಲ್ಲ ಲಾಪಯೋಗಿ ಸಿದ್ಧಾರೆ (27:4).

ವರ್ಜನ 25. ಆತನು ಹಿಳಾತನ ನಡತೆಯಂದಾಗಿ ಕದಲಾಲ್ಲ, ಬದಲಾಗಿ ಅವನ ರಕ್ತಪನ್ನು ನುಲಸಿದ ಅಪರಾಧವು ನಮ್ಮೆ ಮೇಲೆಯೂ ನಮ್ಮೆ ಮಕ್ಕಳ ಮೇಲೆಯೂ ಇರಲಿ ಎಂದು ಕೂರಿದರ್ದು!³² ತಮ್ಮ ತಂದೆತಾಯಿಗಳು ಮಾಡಿದ ಹಾಪದ ಫಲವನ್ನು ಮಕ್ಕಳು ಅನುಭವಿಸುವ ವಿಜಾರವನ್ನು ಕೆಲಪ್ಪೊಮ್ಮೆ ಅವರು ಹಳೆ ಒಡಂಬಡಿಕೆಯಲ್ಲ ನೋಡಿದರು (ಯಿಹೋಜುವ 7:24; ಯೀರಬಿಯ 26:15; ಪ್ರಲಾಹಗಳು 5:7). ಅದರೂ, ಇತರ ವಾಕ್ಯಭಾಗಗಳು ಪ್ರತಿಯೊಬ್ಬ ಮನುಷ್ಯನು ತನ್ನ ಕೃತ್ಯಾಗಳಿಗೆ ತಾನೇ ಜಾವ್ಯಾರನು ಎಂದು ಹೇಳುತ್ತದೆ (ಯಿಹೆಜ್ಜೆಲನು 18). ನಾಗ್ಯ ತೀರ್ಥಿತನ ದಿನದಲ್ಲ ನಾವು ನಮ್ಮೆ ನ್ಯಂತ ಕೃತ್ಯಾಗಳಿಗೆ ಲೆಕ್ಕ ಕೊಡುತ್ತೇವೆ, ಅದು ನಮ್ಮೆ ಭವಿಷ್ಯತ್ತಿನ ಜಿಳಿತವನ್ನು ನಿರ್ದೇಶಿಸುವದಾಗಿದೆ (ರೋಮಾತ್ಯರ 2:5-11; 2 ಕೆಲಂಧ 5:10).

ಕೆಲವು ಜನರು ಈ ವೇದಭಾಗದಲ್ಲ ಯಿಹಾದ್ಯರ ಅಪರಾಧವು ಶತಮಾನಗಳ ಪರ್ಗೆ ಬರುತ್ತದೆ ಎಂಬುದನ್ನು ಯಿಹಾದ್ಯಲಿಗಾಗುವ ಹಿಂಸೆಯ ಕಾರಣದಿಂದಾಗಿ ತೀರ್ಥಾನಿಸಿನುವದನ್ನು ಅಲ್ಲಗಳಿಯತ್ತಾರೆ. ಹಾಗೂ, ಇದು ಅವರು ಹೇಳಿದ ಹಾಗೆ “ಇದು ಹೋಕಲ ಜನರ ಒಂದು ವಿಜಾರ ಹಿಂನ ಕಲ್ಪನೆಯ ಜಾವ್ಯಾರಿಯೇ ಹೊರತು ಬೇರೆನ್ನಲ್ಲ.”³³ ಈ ಜನರಿಗೆ ಅವರು ಮಾಡುತ್ತಿರುವ ಕೆಟ್ಟ ಕಾಯಿಗಳಿಗೆ ತಮ್ಮ ದೇಶವನ್ನು ಬಳಕೊಡುವ ಯಾವುದೇ ಅಧಿಕಾರ ಇಲ್ಲ. ಇನ್ನೂ ಹೆಚ್ಚಾಗಿ, ಯಿಹಾದ್ಯ ಜನರ ಮುಂದಿನ ನಂತರಿಯನ್ನು ದೇವರು ಶಿಶ್ಯನಲು ಬಲವಂತಮಾಡಲು ನಾಧ್ಯಾಭಿಲ್ಲ. ಯೇಸು ಮತ್ತು ಆತನ ಎಲ್ಲಾ ಶಿಷ್ಯರು ಯಿಹಾದ್ಯರಾಗಿದ್ದರು ಎಂಬುದನ್ನು ನಾವು ಜ್ಞಾಪಕದಲ್ಲಿಷ್ಟುಕೊಳ್ಳಬೇಕು. ಅದಕ್ಕೂ ಹೆಚ್ಚಾಗಿ, ಯೇರಾನಲೇಬಿನ ಆದಿ ಸಭೆಯಲ್ಲ ನೇಲಿಂದ ಎಲ್ಲರೂ ಯಿಹಾದ್ಯರಾಗಿದ್ದರು.

ವರ್ಜನ 26. ಜನ ನಮಾಹವು ಯೇಸುವಿನ ವಿರೋಧವಾಗಿ ಹಿಳಾತನನ್ನು ಒತ್ತಾಯ ಹಡಿಸಿದ್ದಿಲಂದ, ಹಿಳಾತನು ಬರಬ್ಬನನ್ನು ಅವರಿಗೆ ಜಟ್ಟುಜಟ್ಟಿನು. ದೋಷಿಯಾದ ಅಪರಾಧಿಯ ಸ್ಥಾನದಲ್ಲಿ ನಿದೋಣಿ ಯೇಸುವನ್ನು ಜಡದ ಇದ್ದಾಗ, ಹಿಳಾತನು ಅವರಿಗಾಗಿ ಬರಬ್ಬನನ್ನು ಜಟ್ಟಿನು. ದೋಷಕ್ಕಾಗಿ ಅಪರಾದಿಗಾಗಿ ನಿದೋಣಿಯಾದ ಕ್ರಿಸ್ತನನ್ನು ಕೊಡಲಾಯಿತು. ಬರಬ್ಬನ ಸೆರೆಯಿಂದ ಜಡಗಡೆ ಬಂದ ನಂತರ ಅವನ ಬಗ್ಗೆ ದೇವರ ವಾಕ್ಯ ಚೌನವಾಗಿದೆ.

ಆತನ ಕುಳಿತೆಯ ಮುಂಜೆ, ಕೊರಡೆಗಳಿಂದ ಹಿಳಾತನು ಆತನನ್ನು ಕೊರಡೆಯಿಂದ (phrageloo) ಹೊಡಿಸಿದನು. ಲಾಕ 23:16, 22 ರ ಪ್ರಕಾರ, ಹಿಳಾತನು ಯಿಹಾದ್ಯರನ್ನು ನಮಾಧಾನಪಡಿಸುವದಕ್ಕೆನ್ನರ ಯೇಸುವಿಗೆ ಕೊರಡೆಯಿಂದ ಹೊಡಿಸಿ ಜಟ್ಟುಜಡುವದಾಗಿ ನಲಹಿ ನಿಡಿದನು, ಆನಂದರ ಆತನನ್ನು ಜಡಗಡೆಗೊಳಿಸುವದು ಆತನ ಯೋಜನೆಯಾಗಿತ್ತು. ಆದಾಗ್ಯೂ, ಅವನ ನಲಹಿ ಕ್ರಿಪ್ತ ಕಿಬಿಗಳ ಮೇಲೆ ಜಡಿತಿ: ಯಿಹಾದ್ಯ ನಾಯಕರು ಮತ್ತು ಜನ ನಮಾಹವು ಯೇಸುವಿಗೆ ಮರಣದಂಡನೆಯ ಶಿಕ್ಷೆಗಿಂತ ಕಡಿಮೆಯಾದ ಯಾವುದಿಲಂದ ತೃಪ್ತಿಹೊಂದಲಾರದವರಾಗಿದ್ದರು. ಯೇಸುವನ್ನು ಕೊರಡೆಗಳಿಂದ ಹೊಡಿಯಾವದು

ಕ್ರಾಜೆಯ ಮರಣಕ್ಕೆ ಮುನ್ನಡಿಯಾಗಿತ್ತು. ಕ್ರಾಜೆಯ ಮರಣವನ್ನು ಬಿಧಿಸುವವರಿಗೆ ಹೊದಲು ಕೊರಡೆಗೆಂದ ಹೋಡೆಯವರು ನಾಮಾನ್ಯವಾಗಿತ್ತು - ಇದನ್ನು ಅಪರಾಧಿಯನ್ನು ಬೆದಲನುಪ ಉದ್ದೇಶಿಸಿದೆ ಸಿಲಡಲಾಗುತ್ತಿತ್ತು.³⁴

ಕ್ರಾಜೆಯ ಮರಣಕ್ಕೆ ಪೂರ್ವದಲ್ಲಿ ಕೊರಡೆಯ ಹೊಡೆತ ಗ್ರಂಥಾರವಾದ ಬಿಧರ್ವಾಗಿತ್ತು. ರೋಮನ್ನರು ಕೊರಡೆಗೆ ಜರ್ಮನದ ಹಣಿಯನ್ನು ಉಪಯೋಗಿಸುತ್ತಿದ್ದರು ಮತ್ತು ಅದರಲ್ಲಿ ಲೋಹದ ತುಂಡುಗಳು ಅಥವಾ ಎಲಬುಗಳ ತುಂಡುಗಳನ್ನು ಹಾಕಿ ಹೋಡೆಯಿತ್ತಿದ್ದರು.³⁵ ಇದರ ಹೋಡೆತಕ್ಕೆ ಅಪರಾಧಿಯ ಮಾಂನ ಹಲದು ಬರುತ್ತಿತ್ತು. ಆಗಾಗ್ರೇ ಅವನ ಎಲಬುಗಳು ಮತ್ತು ಅಂಗಗಳು ಬಹಿರಂಗವಾಗಿ ಕಂಡುಬರುತ್ತಿದ್ದವು.³⁶ ಕೊರಡೆ ಹೋಡೆತ ಎಷ್ಟು ಕ್ರಾರವಾಗಿತ್ತುಂದರೆ ಇದಲಂದಾಗಿ ಅಪರಾಧಿ ಕ್ರಾಜೆಗೆ ಹೋಗುವ ಪೂರ್ವದಲ್ಲಿಯೇ ನತ್ತುಹೋಗುತ್ತಿದ್ದನು.³⁷

ಯೀಂನುವನ್ನು ಕೊರಡೆಯಂದ ಹೋಡೆತ ನಂತರ, ಹಿಲಾತನು ಆತನನ್ನು ರೋಮಾ ಸ್ವೇಚ್ಚಿತರಿಗೆ ಕ್ರಾಜೆಗೆ ಹಾಕುವದಕ್ಕಾಗಿ ಒಟ್ಟಿಸಿಕೊಂಡು, ಯೆಹೂದ್ಯ ನಾಯಕರ ಬಯಕೆಯನ್ನು ನೆರವೇಲಸಿದನು.

ಸ್ವೇಚ್ಚಿತರು ಅಷಾನ್ಯ ಮಾಹಿತಿಯವನು (27:27-31)

²⁷ಅ ಮೇಲೆ ದೇಶಾಧಿಕರಿತಿಯ ಸಿಹಾಯಿಗಳು ಯೀಂನುವನ್ನು ಅರಮನೆಯಿಂತಕ್ಕೆ ತೆಗೆದುಕೊಂಡುಹೋಗಿ ಹಟಾಲಮನ್ನೇಲ್ಲಾ ಅತನ ನುತ್ತಲು ಕೂಡಿಸಿಕೊಂಡು²⁸ ಅತನ ಬಟ್ಟಿಗೆಂತನ್ನು ತೆಗೆದುಹಾಕಿ ಕೆಂತು ಒಳಿಯನ್ನು²⁹ಹೊದಿಸಿ ಮುಕ್ಕಬಳಿಯಿಂದ ಕಿರಣವರಿಸುತ್ತಿದ್ದು ಅದನ್ನು ಹೋಡೆತು ಅತನ ತಲೆಯ ಮೇಲೆ ಒಟ್ಟು ಬಲಗೈಯಿಲ್ಲ ಬೆತ್ತುವನ್ನು ಕೊಟ್ಟು ಅತನ ಮುಂದೆ ಪೂರಿಕಾಲಾಲ ಯೆಹೂದ್ಯರ ಅರಸನೇ, ಸಿನಿಗೆ ನಮನಾರ್ಥ ಎಂದು ಅತನನ್ನು ಬಲಹಾನ್ಯಮಾಡಿದರು.³⁰ಮತ್ತು ಅತನ ಮೇಲೆ ಉಗ್ಂಡ ಆ ಬೆತ್ತುವನ್ನು ಕೆನ್ಸರ್ಕೊಂಡು ಅತನ ತಲೆಯ ಮೇಲೆ ಹೋಡೆದರು.³¹ಹಿಂಗೆ ಅತನನ್ನು ಬಲಹಾನ್ಯ ಮಾಡಿದ ಮೇಲೆ ಆ ಒಳಿಯನ್ನು ತೆಗೆದು ಅತನ ಬಟ್ಟಿಗೆಂತನ್ನು ಹೊದಿಸಿ ಅತನನ್ನು ಶಿಲುಬೀಗೆ ಹಾಕುವದಕ್ಕೆ ತೆಗೆದುಕೊಂಡುಹೋಡಿದರು.

ವಜನ್ 27. ಅತನನ್ನು ಕೊರಡೆಯಂದ ಹೋಡೆತ ನಂತರ, ದೇಶಾಧಿಕರಿತಿಯ ಸಿಹಾಯಿಗಳು ಯೀಂನುವನ್ನು ಅರಮನೆಯಿಂತಕ್ಕೆ ತೆಗೆದುಕೊಂಡು ಹೋಡಿದರು. ಯೀಂನುವನ್ನು ಈ ಹೊದಲೇ ಅರಮನೆಯಿಂತಕ್ಕೆ ಪ್ರತ್ಯೇಕಿಸಿದ್ದರು, ಅಲ್ಲ ದೇಶಾಧಿಕರಿತಿಯ ಮನೆಯಿತ್ತು (27:11; ಯೋಹಾನ 18:28). ಈ ನಮಯದಲ್ಲ, ಈ ಸ್ಥಳದಲ್ಲ ಅತನು ಸ್ವೇಚ್ಚಿತರಿಂದ ಅವಮಾನಕ್ಕೆ ಒಳಗಾದನು.

ಸಂಪೂರ್ಣ ರೋಮನ್ ಸ್ವೇಚ್ಚೆ, ಸಾಮಾನ್ಯವಾಗಿ 600 ಪುರುಷರನ್ನು ಒಳಗೊಂಡಿರುತ್ತು, ಅವರು ಬಹುಶಃ ಅವರು ಭಾಗವಹಿಸುವದಕ್ಕಾಗಿ ಅಥವಾ ಕ್ರಿಸ್ತನನ್ನು ಅಪಹಾನ್ಯಮಾಡುವದನ್ನು ಬಿಂಭಿಸುವದಕ್ಕಾಗಿ ನೇಲ ಬಂದಿರಬಹುದು. ಹಾಗೂ, ಗ್ರೀಕ್ ಪದ (speira) “ಸ್ವೇಚ್ಚಿಕರ ಹಡೆ” ಎಂದು ಅನುಭಾವಿಸಲಾಗಿದೆ. ಇದನ್ನು ಶ್ರಾಜಿನ ನಾಹಿಕೆಯದಲ್ಲಿ 200 ಜನ ಸ್ವೇಚ್ಚಿಕರನ್ನೆಲ್ಲಾರೆಗಾಂದ ನೇನಾಪಡೆಯನ್ನು ಉಲ್ಲೇಖನಲು ಉಪಯೋಗಿ ನಿಲಾಗುತ್ತಿತ್ತು.³² ಇದನ್ನು ಹೊದಲಾನ ಘಟಕವನ್ನು ದೃಷ್ಟಿಯಲ್ಲಾಟ್ಟುಹೊಂಡು ಹೇಳಿರುವ ನಾದ್ಯತೆಯಾದೆ. ನೇನಾಪಡೆಯಾಗಲ ಇಲ್ಲವೇ ನೇನಾ ದಂಡವಾಗಲ ಈ ಸ್ವೇಚ್ಚೆಯ ಘಟಕವು ಅರಮನೆಯಿಂತಕ್ಕೆ ನಿಖಿಲಸಿದ ಕೊರಡಿಗಳಲ್ಲ ವಾಸಿಸುತ್ತಿದ್ದರು; ಈ ಪುರುಷರು “ದೇಶಾಧಿಕರಿತಿಯ ಸ್ವೇಚ್ಚಿಕರಾಗಿದ್ದರು.”

ವಜನ್ 28. ಸ್ವೇಚ್ಚಿತರು ಯೀಂನುವಿನ ಬಿರುದ್ಭಿದ್ದರು - ಅತನು “ಯೆಹೂದ್ಯರ

ಅರನನ್ನು” ಎಂಬ ದೂರನ್ನು ಅವನನ್ನು ಅಹಿಂಸೆಯಾಗಿ ಮಾಡುವದಕ್ಕಾಗಿ ಉಪಯೋಗಿಸಿದರು (27:11). ಹೊದಲು, ಅವರು ಆತನ ಸ್ವಂತ ಬಣಿಗಳನ್ನೇಲ್ಲಾ ತೆಗೆದುಹಾಕಿ ಆತನ ಬಣಿಗಳನ್ನು ತೆಗೆದುಹಾಕಿ ಕೆಂಪು ಬಳ್ಳಾಯನ್ನು ಹಲದುಹೊಂದ ಮತ್ತು ರಕ್ತಸೊಳೆಯತ್ತಿರುವ ಆತನ ಬಣಿನ ಮೇಲೆ ಹೊದಿಸಿದರು. ಈ ಬಳ್ಳಾಯ (chlamus) ಬಹುಶಃ ಸ್ಯೇಸಿಕರಣ ಬಳ್ಳಿಗೆ ನೇರಿದ ಹಳೆಯ ವಸ್ತುವಾಗಿರಬಹುದು.³⁹ ಅದು “ಕಡುಕೆಂಪು” (kokkinos) ಅಥವಾ “ಕೆಂಪು” ಬಣಿದ ಹೊನ ಹಗ್ಗದಲ್ಲಿ ಮಾಡಲ್ಪಟ್ಟ ವಸ್ತುವಾಗಿತ್ತು ಬೆಲೆಭಾಷುವ ನೇರಳೆ ಬಣಿದ ವಸ್ತುದ ಭಾಯಿ ಜಿಹ್ವಿನಲ್ಲಿರುವ ಖೀಸಿನಿಂದ ತೆಗೆದುಕೊಳ್ಳಾಗಿತ್ತು ಮತ್ತು ಮೇಲ್ವರಗೆ ಜನರು ಇದನ್ನು ಧರಿಸುತ್ತಿದ್ದರು.⁴⁰ ಬಣಿದ ಆತನು ರಾಜ್ಯೇಭವದ ವಸ್ತುವಾದ ನೇರಳೆ ವಸ್ತುವನ್ನು ಧರಿಸಿದ್ದನೇ ಎಂಬಂತೆ ಯೀಂನುವನ್ನು ಅಹಿಂಸೆಯಾದಲು ನಾಕಾಗಿತ್ತು ಮಾರ್ಕನು ಈ ವಿಷಯದಲ್ಲಿ ಹೆಚ್ಚು ನಾಮಾನ್ಯವಾಗಿ ರುವದಲಿಂದ ಹೀಗೆ ಹೇಳುತ್ತಾನೆ, “ಅವನಿಗೆ ಕೆಂಪು ಬಳ್ಳಾಯನ್ನು ಹೊದಿಸಿದರು” (ಮಾರ್ಕ 15:17).

ವರ್ಜನೆಗಳ 29, 30. ಸ್ಯೇಸಿಕರು ಮುಖ್ಯನ ಕೊಂಬೆಯನ್ನು ಕಿಲಿಟ್‌ವಾಗಿ ತಿರುಬಿ ಅದನ್ನು ಆತನ ತಲೆಯ ಮೇಲೆ ಇಟ್ಟರು. “ಕಿಲಿಟ್” (stephanos) ಎಂಬ ಹದಕ್ಕೆ ಇರುವ ಗ್ರೀಕ್ ಹದವಾಗಿದೆ. ಅನೇಕಾವತೀ ಇದು ಬಿಜಯದ ಮಾಲೆಯನ್ನು ಲಳ್ಳೆಜ ಸುತ್ತದೆ. ಆದರೆ ಇಲ್ಲ ಇದನ್ನು ಅರನನ ಕೀಲಿಟಜಾರಿ (diadema) ಉಪಯೋಗಿಸಲಾಗಿದೆ. ಹೊಳೆಯುವ ಬಂಗಾರದ ಕೀಲಿಟಪನ್ನು ಧರಿಸುವದಕ್ಕೆ ಬಲದಾಗಿ ಯೀಂನು ಕ್ಷಾದ್ರವಾದ ಮುಖ್ಯನ ಕಿಲಿಟಪನ್ನು ಧರಿಸಿದ್ದಾನೆ. ಅವರು ಮುಖ್ಯಾಭಿಷಿಕ್ತನು ಆತನ ತಲೆಬಿಡುತ್ತೇಂಬಗೆ ಹೊಡಿರಬಹುದು. ಅದಲಂಡಾಗಿ ಅವನಿಗೆ ಬಿಜಲಿತ ವೇದನೆಯಾಗಿರಬಹುದು. ಈ ಉಪಜಾರವು ಇನ್ನೊಂದು ಲಿತಿಯಲ್ಲಿ ಆತನಿಗೆ ಹಿಂಸೆಯನ್ನು ನೀಡುವ ಇನ್ನೊಂದು ವಿಧವಾಗಿತ್ತು, ಮುಖ್ಯನ ಕೊನೆ ರಾಜರು ಹಾಕಿಕೊಳ್ಳುವ ಹೊಳೆಯುವ ಕೀಲಿಟದಂತೆ ಬದಲಾಗಿದ್ದವು, ಕೆಲವು ಶ್ರಾಂಕಣ ನಾಣ್ಯದ ಮೇಲೆ ಜಿಹ್ವಿಸಿದಂತೆ ಹೊಳೆಯುವಂಥದ್ದಾಗಿತ್ತು. ಹೊಳೆಯುವ ಕಿಲಿಟವು ಧರಿಸುವವನ ಧೈವಿಕಪ್ರವನ್ನು ನೂಜಿಸುತ್ತದೆ.⁴¹

ಅವರು ಆತನ ಬಿಲಗೈಯಲ್ಲಿ ರಾಜ ದಂಡದ ನಕಲನಂತಿರುವ ಒಂದು ಕೊಲನ್ನು ತೆಗ್ಗುತ್ತಾರೆ. ಬಿಲಗೈ ಬಿಲ ಮತ್ತು ಅಧಿಕಾರದ ನಂಕೆತವಾಗಿದೆ, ಅದರಂತೆ ರಾಜದಂಡವು ನಾಕ. “ಬಿತ್ತು” (kalamos) ಗಾಜಯಲ್ಲಿ ತಿರುಗುತ್ತೇ ಮತ್ತು ನರಭವಾಗಿ ಮುಲಿಯಬಹುದಾಗಿದೆ (11:7; 12:20). ಇಂಥಂತೆ ಬಿಲಗೈನ ಬಿತ್ತಪು ಬಲವಾದ ಕೊಂಬೆಯಂದ ಮಾಡಿದವುಗಳಿಂತ ಇನ್ನೊಂದು (ಯೋಹಜ್ಞೇಲ 19:11, 14) ಅಥವಾ ಕಂಜ್ಞಣದಿಂದ (ಕೀರ್ತನೆ 2:9; ತ್ರಂಕಣ 2:27; 12:5). ಮಾಡಿದವುಗಳಿಂತ ಬಿಭಿನ್ನವಾಗಿರುತ್ತವೆ. ಜೊಂಡುಕೊಳ್ಳಾನಿಂದ ಮಾಡಿದ ಬಿತ್ತಪನ್ನು ಉಪಯೋಗಿಸಿ ಸ್ಯೇಸಿಕರು ಯೀಂನುವನ್ನು ಕಾನ್ಯ ಮಾಡುತ್ತಿದ್ದರು. ಅವನು ಬಿಲಗೈನ ನಾಗುತ್ತಿದ್ದನೆಂದು ಅದು ತೋಲಿಸುತ್ತಿದೆ. ಆತನ ಸ್ಯೇನ್ನಾದಿಗಳು ಮತ್ತು ಆಯಿಥಗಳು ಎಲ್ಲವೇ? ಆತನ ನೇರವರು ಮತ್ತು ಶ್ರಾಮಾಣಿಕ ಪ್ರಜೀಗಳ ಎಲ್ಲಾದ್ದಾರೆ? ಆತನ ಅರಮನೆ ಆತನ ರಾಜಸಿಂಹಾನನ ಎಲ್ಲರೆ? ಯೀಂನು ಯೆಹೂದ್ಯರ ಅರನನೆಂಬದಾಗಿ ಹೇಳಿಕೊಂಡಿದ್ದಾನೆ ಎಂದು ಹೇಳುವದಕ್ಕೆ ಯಾವುದೇ ಭೋತ್ತಿಕವಾದ ನಾಗ್ನಿಗಿರಲಲ್ಲ.

ಅವನ ರಾಜವಸ್ತುವನ್ನು ಮುಗಿಸಿದ ನಂತರ ಈ ಕುರಿ ಮನುಷ್ಯರು ಆತನ ಮುಂದೆ ಚೊಣಕಾಲೂಲ ಯೆಹೂದ್ಯರ ಅರನನೇ, ನಿನಗೆ ನಮನಾಂಶ ಎಂದು ಆತನನ್ನು ಜಲಹಾನ್ಯ ಮಾಡಿದರು. France ರವರು ಹೀಗೆ ಬಿಮರಿಸುತ್ತಾರೆ, “ಯೆಹೂದ್ಯರ ಅರನನೇ ನಿನಗೆ ನಮನಾಂಶ ಎನ್ನುವದು ಜೀವಜಾಲಕ ವಂದನೆ ಕೈಸರನಿಗೆ ಶುಭವಾಗಳ”⁴² ಎಂದು ಹೇಳುವದರ ಬಿಡಂಬನೆಯ ಲಾದ್ದೆಂದಾಗಿರಬಹುದು. ಬಹುಶಃ ಅವರು ತಮ್ಮ ಸ್ವಂತ ಅರನನಿಗೆ ನಾಗುತ್ತಿದ್ದನೆಂಬ ಯೀಂನಿಗೆ ಗಾರವ ನಾಗುತ್ತಿರುವಂತೆ ನಣಸುತ್ತಿರಬಹುದು.

ಸ್ಯೇಸಿಕರು ಆತನ ಮುಖದ ಮೇಲೆ ಲಾಗುತ್ತಾರು, ಯೆಹೂದಿ ನಾಯಕರು ಮಾಡಿದಂತೆ

(26:67). ఆంతన క్షేయల్ల రాజదండరండి నీడిద్ద బెత్తవన్ను తిక్కుకొండరు మత్తు అదన్న ఆంతన తలియ మేలి హోయెయుచదక్కాల్సి లాపయోగిసిదరు.

చెజన 31. కీర్తి ఆంతనన్ను తలహాన్య మాడిద మేలి ఆ ఒల్లయన్ను తేగేదు ఆంతన బట్టిగీశన్ను హోదిసిదరు. అదు ముళ్ళన తీలిపవాగిరబహుదు అదు నహ ఆంతన తలెయింద కదలపబహుదు. రోచుమన్ స్వేసికరు ఆంతనన్ను తిలుటిగే కాకుచదక్కే తేగేదుకొండు హోదరు. కేంరడె ఏటు అపహాన్య మత్తు యీఎనువన్ను క్రూజెగే కాకిద్దు ప్రచాదనేయ నెరపేలకేగాగి నెడెపచు. ఇవల్లూ నంగతిగటు దేపర శూచసియోజిత యోజనేయ భాగగీశాగిపె (20:19). స్వేసికలిగే, ఇదు కేంపల ఇన్నెశ్వందు దివన కాయిచవాగిత్తు అపరు యీఎనుబిగింత హోదలు అనంబ్యాక్ యీకూడ్యరన్ను కింసిసి మరణదండనే బిధిసిద్దరు మత్తు ముందెయూ అనేకలిగే ఇదన్నే మాడుచపరాగిద్దరు.

యీఎన అరచునేయన్ను జట్ట నంటర, బహుళః ఆంతను “శేంతను నజరేతిన యీఎను, యీకూడ్యర అరసను” ఎంబ ఫలకచన్న తన్న కుత్రిగే నేఱు కాకిచోళ్ళబేఁ కాగిరబహుదు (27:37; మాక్ 15:26; లక్ 23:38; యోహాన 19:19). ఆంతను తాను మరణ హోందబేఁకాగిద్ద క్రూజెయిన్ను హోత్తుకొండు హోగుత్తిరువ హాగే స్వేసికరు ఆంతనన్ను దాలయుద్ధక్కు చురపటిగే మాడిదరు. కేంరజనల్ నంకేతచన్ను నేఱుకాలిరదిద్దరే ముందే నడెయుత్తిద్ద రోచుమన్ స్వేసికన్ క్షేయల్ల అదు ఇరుతిత్తు⁴³ నంకేతపు బహుళః హజ్జిన పదగిశన్ను హోందిరబహుదు. ముందే అదన్ను అరేబిక్ లాయిల్నా మత్తు ర్రిఎం భాషేయల్ల బరెదిదే ఎన్నుపదు లజితపడిసికొండను, ఇదలందాగి కాదుహోగువదలగెల్లూ ఓదలు అనుకూలవాగుత్తదే (యోహాన 19:20; NIV).

షాతగాట

ప్రోంతి పిలాతసెంబ వ్యక్తి (27:1, 2, 11-26)

నమగే ప్రోంతి పిలాతన యూదాయద దేశాధికపియాగిద్దను ఎంబుదన్ను జట్టరే ఆంతన కులతు బజితచాద జ్ఞానబిల్ల. నమగే ఆంతన జనన మత్తు బాల్యద కులతాగి ఏనూ గేంతిల్ల. “Pontius” ఇదు ఆ దినదల్ల దళ్ళిణ మధ్య ఇపాలయల్ల కుటుంబద కేనరాగిత్తు. “Pontius”ను రోచుమన్నర మేలి Caudine Forks నల్ల సేఱలన్ను హోందిదను. Lucius Pontius Aquilaను Cicerō స్టేటికెనాగిద్దను. మత్తు Julius Caesar రనన్ను రకస్యవాగి కొందచనాగిద్దను. “ప్రోంత్య” ఎంబ కేనరు బహుళః ప్రోంత్యన కులద గోత్తువన్ను నూజిసుచదాగిరబహుదు. ప్రోంత్య పిలాతను ఈ నంకతియవనాగిరబహుదు. కేనలన అధర నాతవాగి హోగిదే.

యూదాయద బిదనేయ దేశాధికపియాగి, పిలాతను రోచుమన్ రు క్ర.శ. రెరల్ల తేగేదుకాకుచదక్కే పూచుదల్ల అజంలయన రాజ్యవాగిద్ద క్షేత్రవన్ను అశ్లత్తిద్దను. అవసిగే నాగలఁక, స్వేసిక మత్తు నాయయాంగ వ్యచ్ఛేయన్ను హోందిద్దను. అవను గ్ర్యాటస్సోన లుత్రాధికాలయాగిద్దను మత్తు అవను కప్తు వషణగళ కాల అధికారదళ్ళద్దను (క్ర.శ. 26-36). అవను సిలయా దేశద అధికాలయాద Vitellius నింద తేగేదుకాకల్పణు. అవనన్ను అధికారదింద తేగేద మేలి అవను అవనరదింద తిబేలయన ముందే తన్నన్న సిద్ధాంత హడిసికోళ్ళచదక్కే రోచుమాపట్టణక్కే హోదను.

ಅದಾಗ್ನ್ಯ ಅವನು ರೋಮ್‌ ಹಣ್ಣಣವನ್ನು ತಲುಪುವವರಿಗೆ ಜತ್ತವರ್ತಿಯ ನತ್ತುಹೊಗಿದ್ದನು (ಕ್ರಿ.ಶ. 37ರ ಮಾರ್ಚ್). ಜತ್ತವರ್ತಿಯ ಮರಣವು ಸ್ಯಾಫ್ರೀಸಿದ ಗಾಜಾಲಂದಾಗಿ ಹಿಲಾತನು ವಿಜಾರಣೆಯ ಭಯದಿಂದಾಗಿ ತಹ್ಸಿಸಿಕೊಳ್ಳಲು ಹವಣಿಸಿದನು. ಈ ಹಂಡಿದಿಂದ ಮುಂದೆ ಹಿಲಾತನು ವಿಜಾರಣೆಯ ಭಯದಿಂದಾಗಿ ತಹ್ಸಿಸಿಕೊಳ್ಳಲು ಹವಣಿಸಿದನು. ಈ ಹಂಡಿದಳ್ಳ ಮುಂದೆ ಹಿಲಾತನ ಜೀವಿತದ ಕುಲತಾಗಿ ಬಿಶ್ವಸನೀಯವಾದ ಯಾವುದೇ ದಾಖಲೆಗಳ್ಲ.

ಫಿಲೋ ಹಿಲಾತನನ್ನು ಉಗ್ರಸ್ಥರಾಹದ ದಾಹ ಮತ್ತು ಅರ್ತ್ಯಂತ ಕ್ರಾರನಾದ ವೃಕ್ಷಿ ಎಂದು ಪರ್ವನುತ್ತಾನೆ. ಅವನನ್ನು ಬ್ರಹ್ಮ, ಕೊಲ್ಗಾರ, ಮತ್ತು ಹೊಲರವಾದ ಹಾಜಿಮುಶೆಯನ್ನು ಹೊಂದಿದ್ದನು ಎಂದು ದೂರುತ್ತಾನೆ.⁴⁴ ಒಂದು ನಂತರದಾಯ ಹಿಲಾತನು ಮತಿಕಲ್ಲ ಹೊಂದಿ ನಾಚಿಕೆ ಮತ್ತು ಅವಮಾನದಿಂದ ನತ್ತನು ಎಂದು ಹೇಳುತ್ತಾರೆ. Euzebiusನು ಹಿಂಗೆ ಬರೆಯುತ್ತಾರೆ,⁴⁵ ಹಿಲಾತನು ತನ್ನ ಜೀವವನ್ನು ತಾನೇ ತೆಗೆದುಕೊಂಡನು. ಇದಕ್ಕೆ ಬಿಭಿನ್ನವಾಗಿ Coptic ನಷ್ಟಿ ಅವನನ್ನು ಹವಿತಿ ಜೀವಿಗಳ ಹಣ್ಣಿಯಲ್ಲ ನೇರನುತ್ತದೆ ಅವನು ಮತ್ತು ಅವನ ಹೆಂಡತಿ ನಂತರ ಕೈಸ್ತರಾದರು ಎಂದು ಧೃತಪಡಿಸುತ್ತದೆ.

ಹಿಲಾತನಿಗೆ ಯೇಣುವನ್ನು ಜಡಗಡೆ ಮಾಡುವ ಅಧಿಕಾರಬಿದ್ಬ್ರಾಗ ಅವನು ಜಡಗಡೆ ಮಾಡಲಳ್ಳ. ಕ್ರಾಜಿಯ ಮರಣವು ಯೆಹೂದಿ ನಾಯಕರ ಒತ್ತಡಬಿಲ್ಲದೇ ನಂಭಬಿನುತ್ತಿರಿಲ್ಲ. ಹಾಗೂ, ಆ ನಂಗತಿಯಲ್ಲ ಹಿಲಾತನು ತನ್ನ ಕೈಗಳನ್ನು ತೊಳೆದುಕೊಂಡಿದ್ದಾಗ್ನ್ಯ (27:24), ಅವಸಿಗೆ ತನ್ನನ್ನು ತಾನು ಎಲ್ಲಾ ಜವಾಬ್ದಾರಿಯಂದ ಮುಕ್ತನನ್ನಾಗಿಸಲು ನಾಧ್ಯವಾಗಿಲ್ಲ. ಯೇಣು ಹಿಲಾತನಿಗೆ ನನ್ನನ್ನು ನಿನಗೆ ಒಷ್ಟಿಸಿದವಸಿಗೆ “ಹೆಜ್ಜಿನ ಹಾವವುಂಟು” ಎಂದು ಹೇಳಿದನು (ಯೋಹಾನ 19:11; ನೋಡಿಲ ಅಪ್ರೋನ್ತಲರ ಕೃತ್ಯಗಳ 3:13; 4:27, 28).

ಕೌರಡೆಯಂದ ಹೊಡೆಯವಡರ ಹಿಂಸ (27:26)

ಯೇಣು ಅನುಭಬಿಸಿದ ಕೌರಡೆ ಏಣಿನ ತೀವ್ರತೆರಣಾದ ಗಂಭೀರತೆಯನ್ನು ನಾಲ್ಕು ನುವಾಡೆಗಳಲ್ಲ ಉಲ್ಲೇಖಸಿಲ್ಲ (ನೋಡಿಲ ವ್ಯಾಖ್ಯಾನ 27:26). ಛುಜಿನ ಕಾಲದ ಜನರು ಇಂಥಹಾ ಧೃತ್ಯಾರ್ಜಿಗೆ ಜಿರಪಲಜಿತರಾಗಿದ್ದರು ಆದುದಲಂದ ಅದನ್ನು ವಿವರಿಸುವದು ಅನಾವಶ್ಯಕವಾಗಿತ್ತು. “ಕ್ರಾಜಿಗೆ ಹಾಕುವದು” ಎಂಬ ಪದದಂತೆ “ಕೌರಡೆ ಏಟು” ಎಂಬ ಪದವನ್ನು ಕೇವಲ ಉಲ್ಲೇಖಸಿರುವದು ಒಬ್ಬಿಗೆ ಅದರ ಜಿತ್ತಣವನ್ನು ಮನಸ್ಸಿನಲ್ಲ ಉಹಿಸಿಕೊಳ್ಳುವದಕ್ಕೆ ನಾಕು (ನೋಡಿಲ ವ್ಯಾಖ್ಯಾನ 27:26).

ಅದೇ ಸಮಯದಲ್ಲಿ, ಯೆಹೂದ್ಯರು ಕೇವಲ ಮುವರೈನ್ನಿಂಬತ್ತು ಕೌರಡೆ ಏಟುಗಳನ್ನು ಮಾತ್ರ ನೀಡುತ್ತಿದ್ದರು (2 ಕೌರಿಂಥ 11:24), ರೋಮಸ್ತುಲಿಗೆ ಕರುಣೆ ಎಂಬುದು ಗೊತ್ತಿಲ್ಲ ಮತ್ತು ಅವರು ಯೆಹೂದಿ ಧರ್ಮಶಾಸ್ತ್ರದ ಬಿತರೆ ಒಳಹಣ್ಣಿರಿಲ್ಲ. ಯೇಣುವಿಗೆ ಹೊಡಿದ ಏಟುಗಳ ಸಂಖ್ಯೆ ನಿಜವಾಗಿಯೂ ತಿಳಿದಿಲ್ಲ.

ಯೇಣುವಿಗೆ ನೀಡಿದ ಕೌರಡೆ ಏಟುಗಳು ವಿಶೇಷವಾಗಿ ಜರುನಾಗಿದ್ದವು. ಕೇವಲ ಜಮಾದ ಹಣ್ಣಿಯನ್ನು ಅಂತಹ ಯೋಗಿನುವದರ ಬದಲಾಗಿ ಕೌರಡೆಯಲ್ಲ ಲೋಹದ ತುಂಡುಗಳನ್ನು ಎಲುಜನ ತುಂಡುಗಳನ್ನು ಹೊಲಿದ್ದಿರು ಎಂದು ಗ್ರೀಕ್ ಪದದ್ವ ತೋಲನುತ್ತದೆ. ಇದನ್ನು ವೃತ್ತಿಪಲಿಟಿ ಯೋಧನ್ ಸ್ನೇಹಿಕರು ನಡೆಸಿದರು ಎಂಬುದರಿಳ್ಳ ನಂಶಯಿಬಿಲ್ಲ. ವೃದ್ಘರ ಹೇಳರೆಯ ಶ್ರುತಾರ ಯೇಣು ಅಭಾದರ ಹಂಡಿದಳ್ಳ ಇದ್ದಾನೆಂದು ತೋಲನುತ್ತದೆ. ಆದುದಲಂದ, ಕ್ರಾಜಿಯ ಮರಣಕ್ಕಿಂತ ಪೂರ್ವದಳ್ಳ, ವೃದ್ಘರೆಯ ಧೃತ್ಯಿಕೊಣದಳ್ಳ ಯೇಣು ಗಂಭೀರ ಸ್ವರಾಹ ಮತ್ತು ಜಣಲವಾದ ಸ್ಥಿತಿಯಲ್ಲಿದ್ದನು.

ಯೇಣುವಿಗೆ ನೀಡಿದ ಕ್ರಾರ ಕೌರಡೆ ಏಟುಗಳು ಕ್ರಾಜಿಯ ಮರಣಕ್ಕೆ ಮುನಃ ನೂಜನೆಯಾಗಿದ್ದವು; ಸ್ಯಾಫ್ರೀತೆಯಲ್ಲ, ಎರಡು ಷಟನಿಗಳು ಒಂದಕ್ಕೊಂಡು ಜೊಡಣಿಯಾಗಿದ್ದವು. ಯೆಶಾಯನ ಶ್ರಮೆಯ ಸೇವಕನನ್ನು ಹಿಂಗೆ ಶ್ರವಾದಿಸಿದ್ದಾನೆ:

నమ్మ దెల్లుకేగళ సిబుత్త ఆంను తిచిసికొండను,
నమ్మ అపరాదగళ సిబుత్త అవను జజ్లల్ప్పణును;
నమ్మ నుఱాంతిగాగి దండనే ఆంన మీలే జత్తు,
మత్తు ఆంన కోరదే విటుగళంద నమగే గుణవాయలు
(యీశాయ 53:5; ఒత్తి హేజుచుపదు నేఱినలాగిదే).

హేతును బరెయువాగ, ఈ భాషయిలంద తేగెదుకొండను, “ఆంను నమ్మ హాటుగళన్ను తానే తన్న దేహదళ్ల హోత్తుకొండు మరణద కంబవన్ను ఏలదను; ఆంను బాసుండ్రుగళంద [‘విటుగళ’; KJV] నిమగే గుణవాయలు” (1 హెత్త 2:24; ఒత్తి హేజుద్దు నస్తుదు).

David Stewart

ఓప్పుణీగళ

¹Pliny *Letters* 3.1.4; 3.5.9–11; 4.16.4, 5; 9.36.1; Martial *Epigrams* 4.8.5–8. ²John Lightfoot, *A Commentary on the New Testament from the Talmud and Hebraica: Matthew—1 Corinthians*, vol. 2, *Matthew—Mark* (Oxford University Press, 1859; reprint, Grand Rapids, Mich.: Baker, 1979), 359–60. ³హిలాతను సిళ్లయవాగి యిందాయిదసాిద్దను. పూర్వచూలద కేలవు ములగళ ఆంనన్న “సంకాదిసుదచను” ఎందు సంజిసుత్తుపే, ఆదర కేలవు ఇదు కాలగణచేండ పెందు నంబుత్తారే. ⁴నోండి Bruce M. Metzger, *A Textual Commentary on the Greek New Testament*, 2d ed. (Stuttgart: German Bible Society, 1994), 54–55. ⁵Josephus *Antiquities* 18.2.2; Philo *Embassy to Gaius* 299–305; Tacitus *Annals* 15.44. ⁶Harold Hoehner, *Herod Antipas*, Society for New Testament Studies Monograph Series, 17 (Cambridge: Cambridge University Press, 1972), 173. ⁷Josephus *Antiquities* 18.3.1–2; 18.4.1–2; *Wars* 2.9.2–4. ⁸Josephus *Antiquities* 18.3.1. ⁹Michael J. Wilkins, “Matthew,” in *Zondervan Illustrated Bible Backgrounds Commentary*, vol. 1, *Matthew, Mark, Luke*, ed. Clinton E. Arnold (Grand Rapids, Mich.: Zondervan, 2002), 171. ¹⁰Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 666.

¹¹Wilkins, 172; నోండి *Talmud Abodah Zarah* 18a. ¹²నోండి Leon Morris, *The Gospel According to Matthew*, Pillar Commentary (Grand Rapids, Mich.: Wm. B. Eerdmans Publishing Co., 1992), 696. ¹³Wilkins, 172. యీరేబియ 19:2 “జీఓలేయ బాగిలు” “బినో - కినెష్వమ్ తర్గిన్” నడినుత్తే ఎందు తిసిలాగిదే. ¹⁴పూర్వచూలద కేలవు క్షే బరక్కుర్యింధగళ “యీరేబియ” బదలాగి జీకెర్య ఎందు ఇదే. ఆదాగ్న్య ఈ లితోయాగి ఓచువదు బహుళి: వజన సలహడినువ త్రయిత్తచాగిరబహుదు. కేలవు క్షే బరక గ్రుంధగళల్ల యాపుడే కేనరు హోందిరువదిల్ల: “యీరేబియ” అధ్వా “జీరేబియ” ఎంబ కేనరు చిరోల్చవన్ను తిఫినువదక్కురి చేరేదు హాతిరుచంచే కాటినుత్తదే. (Metzger, 55.) ¹⁵ఈ విజారణియ కులతు బిన్నారువాద విపరణిగాగి, నోండిల *Bargil* (Virgil) Pixner, “Praetorium,” in *The Anchor Bible Dictionary*, ed. David Noel Freedman (New York: Doubleday, 1992), 5:447–49.

¹⁷Josephus *Wars* 5.4.2. ¹⁸Josephus *Antiquities* 20.8.11. ¹⁹Ibid., 5.4.3, 4. ²⁰Josephus *Wars* 2.15.5.

²¹Mishnah *Pesahim* 8.6. ²²Wilkins, 173. ²³“Abba” ఇదు మనుష్ణున హేనరెందు దృఢపడినలాగిదే. (*Talmud Berakoth* 18b.) ²⁴అరేబిక హద *abba* అందరే అధ్వా “తందే” (మాకం 14:36; రోమాపుర 8:15; నలాక్ష 4:6). ²⁵R. T. France, *The Gospel According*

to Matthew, The Tyndale New Testament Commentaries (Grand Rapids, Mich.: Wm. B. Eerdmans Publishing Co., 1985), 390. ²⁶Metzger, 56. ²⁷ಯೇಂನು ಅಧಿಕಾರದಿಂದ ಬೋಳಿಗಿ ಸಿದ್ಕಾಗಿ ಮತ್ತು ಮಹತ್ವಾಯಂಗಳನ್ನು ಮಾಡಿದಕಾಗಿ ಅವರು ಹೊಟ್ಟೆಂಬ್ಬಿಸ್ತು ಹೊಂದಿದವರಾಗಿದ್ದರು. ಮುಂದೆ, ಅರನು ಅವರ ಧಾರ್ಮಿಕ ಕರ್ಷಣತನವನ್ನು ತೋಲ ಸಿದನು (21:23-23:39). ²⁸Donald A. Hagner, *Matthew 14—28*, Word Biblical Commentary, vol. 33B (Dallas: Word Books, 1995), 823. ²⁹ಲಾಕ 23:47ರಲ್ಲ, ಯೇಂನಿನ ಮರಣಕ್ಕೆ ಶತಧಿಕತೆಯ ಪ್ರತಿಕ್ರಿಯೆಯಲ್ಲ *Dikaios* ನಿಂತ ಕಾಣಿಸುತ್ತದೆ. ³⁰Wilkins, 173.

³¹France, 389. ³²ಯೇಂನಿನ ಮರಣಕ್ಕೆ ಅವರನ್ನು ಜವಾಬ್ದಾರಿಯಾಗಿ ಮಾಡಿದಕ್ಕೆ ಅದು “ಈ ಮನುಷ್ಯನನ್ನು ಕೊಳ್ಳಿಸಿದ್ದಕ್ಕೆ ನಮ್ಮನ್ನು ಹೊಣೆ ಮಾಡಬೇಕೆಂದಿಲ್ಲ” ಮಹಾನಭೇಯ ಅಂತ್ಯರಲ್ಲ ಅಪ್ಯೋನ್ತಲರನ್ನು ಆರೋಹಿಸಿಯಾಗಿದೆ (ಅಪ್ಯೋನ್ತಲರ ಕೃತ್ಯಗಳ 5:28).

³³Morris, 708. ³⁴Josephus *Wars* 2.14.9; 5.11.1. ³⁵David W. Wead, “Scourge,” in *The International Standard Bible Encyclopedia*, rev. ed., ed. Geoffrey W. Bromiley (Grand Rapids, Mich.: Wm. B. Eerdmans Publishing Co., 1988), 4:358–59. ಇತರೆ ಬೇರೆ ಸಂದರ್ಭಗಳಲ್ಲ ರೋಮನ್ನವರ ರಸ್ತೆಗಳನ್ನು ಉಪಯೋಗಿಸಿದ್ದಾರೆ (ಅಪ್ಯೋನ್ತಲರ ಕೃತ್ಯಗಳ 16:22, 23; 2 ಕೊಲಿಂಥ 11:25). ಯೆಹೋದ್ಯರು ಕೊರಡೆಯನ್ನು ಮುಂಗುರುತಾಗಿ ಉಪಯೋಗಿಸಲಾಗಿದೆ, ಅದರೆ ಅವರು ತಮ್ಮ ವಿಷಗಳನ್ನು ಮುವತ್ತೊಂಬತ್ತುತ್ತೇ ಖಿರೋಜಾಹಿದರು (ನೋಹಿಲ ಚಾಂಪಾನ್ 10:17). ರೋಮನ್ನಲಿಗೆ ಇಂಥರೆ ಕಟ್ಟಬ್ಬಣಿಗಳು ಇಲ್ಲ. ³⁶Josephus *Wars* 2.21.5; 6.5.3. ³⁷*Digest of Justinian* 48.19.8.3. ³⁸Bauer, 936. ³⁹Ibid., 1085. ⁴⁰Ibid., 554.

⁴¹H. St. J. Hart, “ಯೋಹಾನ 19, 2-5, ಮುಖ್ಯಗಳ ಕಿರಣ,” *Journal of Theological Studies*, n.s. 3 (April 1952): 66–75. ⁴²France, 394. ⁴³Suetonius *Caligula* 32.2; *Domitian* 10.1; Dio Cassius *Roman History* 54.3.7. ⁴⁴Philo *Embassy to Gaius* 38. ⁴⁵Eusebius *Ecclesiastical History* 2.7.